

ವಾಸ್ತು ಎಂದರೆ ಏನು...?

ಅನಾದಿಕಾಲದಿಂದ ಅಂದರೆ ರಾಜ-ಮಹಾರಾಜರ ಕಾಲದಿಂದಲೇ ವಾಸ್ತು ಪದ್ಧತಿ ಬಳಕೆಯಲ್ಲಿದೆ. ಆದರೆ ಆಗ ಈಗಿರುವಂತೆ ಸಂಪರ್ಕಕ್ರಾಂತಿ ಇರಲಿಲ್ಲ. ಹೀಗಾಗಿ ರಾಜರು, ಚಕ್ರವರ್ತಿಗಳು ಮತ್ತು ಶ್ರೀಮಂತರಿಗೆ ಮಾತ್ರವೇ ವರ್ತಮಾನ ತಲುಪುವ ಅವಕಾಶ ಹೆಚ್ಚಿದ್ದರಿಂದ, ಕೇವಲ ಬಲ್ಲಿದರೇ ವಾಸ್ತು ಕುರಿತು ಅರಿತುಕೊಂಡು ಆಚರಣೆಗೆ ತರುತ್ತಿದ್ದುದು ಸಹಜವಾಗಿತ್ತು. ಆದರೆ, ಕಾಲಗರ್ಭದಲ್ಲಿ ಉಂಟಾದ ಭಾರೀ ಬದಲಾವಣೆಗಳಿಂದಾಗಿ ರಾಜ-ಮಹಾರಾಜರು ಹಾಗೂ ರಾಜ್ಯಾಡಳಿತ ನೇಪಥ್ಯಕ್ಕೆ ಸರಿದು, ಪ್ರಜಾತಂತ್ರ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಎಲ್ಲರಿಗೂ ಸಾಕಷ್ಟು ಸ್ವಾತಂತ್ರ್ಯ-ಸ್ವೇಚ್ಛೆ ಲಭಿಸಿದೆ.

ಈಗ ವಾಸ್ತು ಸಾರ್ವಜನಿಕರಿಗೆ ವ್ಯಾಪಕವಾಗಿ ಪರಿಚಯವಾಗಿರುವುದಕ್ಕೆ ಇದು ಒಂದು ಕಾರಣವಾದರೆ, ಆಧುನಿಕ ಯುಗದಲ್ಲಾಗಿರುವ ಮಹಾನ್ ಸಂಪರ್ಕ ಕ್ರಾಂತಿಯೂ ಮತ್ತೊಂದು ಪ್ರಮುಖ ಕಾರಣವಾಗಿದೆ.

ಯಾವುದೇ ಒಂದು ಸ್ಥಳ ಅಥವಾ ನಿರ್ಮಾಣ ವಾಸ್ತು ಪದ್ಧತಿಯಂತೆ ಸಮರ್ಪಕವಾಗಿದ್ದರೆ, ಆ ಸ್ಥಳದಲ್ಲಾಗಲೀ ಅಥವಾ ಕಟ್ಟಡದಲ್ಲಾಗಲೀ ವಾಸಿಸುವವರು ಪ್ರಗತಿ ಸಾಧಿಸುವುದು ನಿಶ್ಚಿತ ಆದರೆ, ಸೂಕ್ತ ವಾಸ್ತು ಇಲ್ಲದ ಮನೆ, ಅದರಲ್ಲಿ ವಾಸಿಸುವವರು ಅಭಿವೃದ್ಧಿ ಹೊಂದುವುದು ಬಹಳ ಕಷ್ಟ.

ಇಲ್ಲಿ ವಾಸ್ತು ಪದಕ್ಕೆ ಸರಿಯಾದ ವಿವರಣೆ ನೀಡುವುದು ಬಹಳಷ್ಟು ಜನರಿಗೆ ಕಠಿಣವಾಗಿದೆ. ನನ್ನ ಮಟ್ಟಿಗೆ ಹೇಳುವುದಾದರೆ ವಾಸ್ತು ಎಂದರೆ, “ಅಭಿವೃದ್ಧಿಗೆ ಅನುಕೂಲವಾದ ನಿರ್ಮಾಣ.” ಈ ಬಗ್ಗೆ ಇನ್ನೊಂದು ವಿವರಣೆಯನ್ನು ನೀಡಬಹುದು: ‘ಮನಶ್ಶಾಂತಿ ನೀಡುವ ನಿರ್ಮಾಣ.’ ಅಂದರೆ ವಾಸ್ತು ಪ್ರಕಾರ ನಿರ್ಮಿಸಲಾಗಿರುವ ಮನೆಯಲ್ಲಿ ವಾಸಿಸುವವರಿಗೆ ಉಂಟಾಗುವ ಮಾನಸಿಕ ಶಾಂತಿ ಎಂದರ್ಥ. ಮಾನಸಿಕ ಶಾಂತಿ ಇಲ್ಲದವರಿಗೆ ಎಷ್ಟಿದ್ದರೂ, ಇಲ್ಲದಂತೆ. ಈ ಲೋಕದಲ್ಲಿ ಮನಸ್ಸು ಪ್ರಶಾಂತವಾಗಿರುವ ಜನರಿಗಿಂತ ದೊಡ್ಡವರು ಯಾರಿದ್ದಾರೆ ಹೇಳಿ?

ಹಣದಿಂದ ಮಾನಸಿಕ ಶಾಂತಿ ಪಡೆಯಲಾಗದು. ಪ್ರತಿಯೊಂದನ್ನು ನಾವು ಹಣದಿಂದ ಕೊಳ್ಳಲೂ ಆಗದು. ಹಾಗೇ ನೋಡಿದರೆ ಹಣದಿಂದ ಕೊಳ್ಳಲಾಗದ ಸಂಗತಿಗಳು ಸಾಕಷ್ಟಿವೆ. ಉದಾಹರಣೆ. ತಾಯಿಯ ಪ್ರೀತಿ. ತಾಯಿಯ ಪ್ರೀತಿ ಎಲ್ಲಕ್ಕಿಂತಲೂ ಶ್ರೇಷ್ಠ ಹಾಗೂ ಸ್ವಚ್ಛವಾದುದು. ಅನೇಕ ಸಂದರ್ಭದಲ್ಲಿ ಹಲವಾರು ಶ್ರೀಮಂತರನ್ನು ಪರೀಕ್ಷಿಸಿ ನೋಡಿದಾಗ, ಅವರಿಗೆ ಬೇಕಾಗುವುದು ಮನಶ್ಶಾಂತಿ ಎನ್ನುವುದು ಬೆಳಕಿಗೆ ಬಂದಿದೆ.

ಇಲ್ಲಿ ವಾಸ್ತುವಿಗೂ, ಮನಶ್ಶಾಂತಿಗೂ ಧಳಕು ಹಾಕಿಕೊಂಡಿದೆ. ವಾಸ್ತು ಪ್ರಭಾವದಿಂದ ಗೃಹಸ್ಥರು ಸಂಪೂರ್ಣ ಮನಶ್ಶಾಂತಿಯಿಂದ ಬದುಕುತ್ತಾರೆ. ಆರೋಗ್ಯ ಇಲ್ಲದವರು ಆರೋಗ್ಯಕ್ಕಾಗಿ ತಾಪತ್ರಯ ಪಡುವಂತೆ, ಹಣವಿಲ್ಲದವರು ಧನಕ್ಕಾಗಿ ನಾನಾ ರೀತಿಯಲ್ಲಿ ಒದ್ದಾಡುವಂತೆ, ಕಿರಿಕಿರಿ, ವ್ಯವಹಾರ ಹಾಗೂ ಒತ್ತಡಗಳಿಂದ ದಿನವೆಲ್ಲಾ ಬಳಲುವವರು ಮುಖ್ಯವಾಗಿ ಯೋಚಿಸುವುದು ಮನಶ್ಶಾಂತಿಯ ಬಗ್ಗೆ. ಕೋಟಿಗಟ್ಟಲೆ ಗಳಿಸುವ ದೊಡ್ಡ ವ್ಯಕ್ತಿಗಳೂ ಈ ವ್ಯವಹಾರದ ಜಂಜಾಟ ಬೇಡವೇ ಬೇಡ; ಗುಡಿಸಲಿನಲ್ಲಾದರೂ ಬಾಳಬಹುದು; ಆದರೆ, ಮಾನಸಿಕ ಶಾಂತಿ ಇಲ್ಲದಿದ್ದರೆ ದುಡ್ಡಿದ್ದರೂ ಏನು ಪ್ರಯೋಜನ ಎಂದು ಯೋಚಿಸುವುದುಂಟು.

ಎಲ್ಲರ ಮನೋಭಿಷ್ಠಗಳನ್ನು ಈಡೇರಿಸುವ ವಾಸ್ತು, ಮಾನವನ ಜೀವನದಲ್ಲಿ ವಹಿಸುವ ಪಾತ್ರ ನಿಜಕ್ಕೂ ಮಹೋನ್ನತವಾದುದು. ವಾಸ್ತು ಶಾಸ್ತ್ರದ ಪ್ರಕಾರ ಮನೆ ನಿರ್ಮಾಣವಾಗಿದ್ದರೆ ಗೃಹಸ್ಥರು ಆಶಿಸಿದಂತೆ ಎಲ್ಲವೂ ಲಭ್ಯವಾಗಿ, ಕುಟುಂಬ ಸದಸ್ಯರೊಂದಿಗೆ ಸೇರಿ ಸುಖ, ಸಂತೋಷಗಳಿಂದ ಬಾಳುತ್ತಾರೆ. ವಾಸ್ತು ಚೆನ್ನಾಗಿದೆ ಎಂದ ಮಾತ್ರಕ್ಕೆ ದೇಶಕ್ಕೆ ಪ್ರಧಾನಿಯಾಗಬೇಕೆಂದು ಕೋರಿದರೆ, ಈಡೇರುವುದು ಕಷ್ಟಸಾಧ್ಯ. ಯಾವುದನ್ನೇ ಆಗಲಿ, ನಮ್ಮ ಯೋಗ್ಯತೆಗನುಸಾರ ಕೇಳಿಕೊಳ್ಳಬೇಕು. ಇಂತಹ ಅಭಿಲಾಷೆ ಮಿತಿಮೀರಿ ಹೆಚ್ಚುತ್ತಿದೆ ಎಂದರೆ, ಗೃಹ ವಾಸ್ತು ಚೆನ್ನಾಗಿಲ್ಲ ಎಂದೇ ಅರ್ಥವಲ್ಲವೇ? ಮನೆಯ ವಾಸ್ತು ಸರಿಯಾಗಿದ್ದರೆ, ಯೋಗ್ಯ ಜೀವನ ನಿಮ್ಮದಾಗಿ, ಅನಗತ್ಯ ಆಲೋಚನೆ, ಅತಿಯಾಸೆಗೆ ಹೋಗದೆ, ಸರಳವಾಗಿ ಜೀವಿಸುವಂತೆ ನಿಮಗೆ ಪ್ರೇರೇಪಣೆ ನೀಡುತ್ತದೆ. ಆಸೆಯೇ ದುಃಖಕ್ಕೆ ಮೂಲ ಎಂಬುದು ನಿಮಗೆ ತಿಳಿದಿದೆಯಲ್ಲವೇ? ವಾಸ್ತು ಪದ್ಧತಿ ಅನುಸರಿಸಿದರೆ, ಇಂತಹ ದುರಾಸೆಗಳೂ ನಿಮ್ಮಲ್ಲಿ ಮೂಡುವುದಿಲ್ಲ.

ವಾಸ್ತು ದೋಷಗಳು

ವಾಸ್ತು ದೋಷಗಳನ್ನು ಈ ರೀತಿ ಪಟ್ಟಿ ಮಾಡಬಹುದು...

ಸಾಲ ಮಾಡುವುದು, ಸಾಲದ ಪ್ರಮಾಣ ಹೆಚ್ಚುವುದು, ಸಾಲ ತೀರಿಸಲು ಹೊಸ ಸಾಲಕ್ಕೆ ಕೈ ಚಾಚುವುದು, ಜೀವನಪೂರ್ತಿ ದುಡಿದರೂ ತೀರದ ಸಾಲಗಳು, ದೃತಿಗೆಡುವುದು, ಆತ್ಮಹತ್ಯೆ, ಆತ್ಮಹತ್ಯೆಗೆ ಯತ್ನ ಒತ್ತಡ, ಮಾನಸಿಕ ಅಶಾಂತಿ, ನಿಲ್ಲದ ವ್ಯಥೆ, ಹೊಡೆದಾಟ, ಸಂಘರ್ಷ, ಕುಟುಂಬದಲ್ಲಿ ಕಿರಿಕಿರಿ ಉಂಟು ಮಾಡುವ ಗಲಾಟೆಗಳು, ಗಂಡ-ಹೆಂಡತಿ ಜಗಳ, ಮಕ್ಕಳಿಗೆ ಸರಿಯಾಗಿ ವಿದ್ಯೆ ಬಾರದಿರುವುದು, ಮಕ್ಕಳು ಜೀವನದಲ್ಲಿ ಮೇಲೆ ಬಾರದಿರುವುದು, ಸಂತಾನವಿಲ್ಲದಿರುವುದು, ಹುಟ್ಟುತ್ತಲೇ ಸಾಯುವುದು ಇಲ್ಲವೇ ಅಂಗವೈಕಲ್ಯ, ರೋಗ-ರುಜಿನ, ವ್ಯಾಪಾರ-ವ್ಯವಹಾರದ ತೊಂದರೆ, ಹಾಕಿದ ಬಂಡವಾಳದ ಮೇಲೆ ಕನಿಷ್ಠ ಬಡ್ಡಿಯೂ ದೊರೆಯದಿರುವುದು, ಮಾನಸಿಕ ವ್ಯಾಕುಲತೆ, ಭಯ-ಭೀತಿ, ಅಪಮಾನ, ಎಲ್ಲ ಕಳೆದುಕೊಂಡು ಭಿಕಾರಿಯಾಗುವುದು, ಭಯಾನಕ ವ್ಯಾಧಿಗಳು, ಕ್ಯಾನ್ಸರ್, ಏಡ್ಸ್, ಹೃದ್ರೋಗ, ರಕ್ತಹೀನತೆ... ಸನ್ಯಾಸತ್ವಸ್ವೀಕಾರ, ಹುಚ್ಚು ಹಿಡಿಯುವುದು, ಆಗದ ಕೆಲಸಗಳಿಗಾಗಿ ಹೋರಾಡುವುದು, ಕಾನೂನಿಗೆ ವಿರುದ್ಧವಾಗಿ ಮರ್ತಿಸುವುದು, ಅಕ್ರಮ ಎಸಗಿ ಸಿಕ್ಕಿಬೀಳುವುದು, ವ್ಯಭಿಚಾರ, ಇತರ ಹೆಂಗಸರ ಮೇಲೆ ವಿಪರೀತವಾದ ಕಾಮವಾಂಛೆ, ಮನೆ ಗೃಹಿಣಿ ಮೇಲೆ ಸಿಡಿಮಿಡಿ, ಕೋಪ, ಅಸಹ್ಯ, ಕುಟುಂಬ ಸದಸ್ಯರು ಪರಸ್ಪರರಿಗೆ ಕೇಡು ಬಗೆಯಬೇಕೆಂದು ಕತ್ತಿಮಸೆಯುವುದು, ದಾಳಿ ನಡೆಸುವುದು, ಕೊಲೆಗಳು- ಕೊಲೆ ಮಾಡುವುದು, ಕಳ್ಳತನ, ಬೆಂಕಿ ಅನಾಹುತ, ಅಕಸ್ಮಾತ್ ಸಂಭವಿಸುವ ದುರಂತಗಳು, ಚರ್ಮರೋಗಗಳು, ಕೆಲಸ ಸಿಗದಿರುವುದು, ವಿದೇಶಗಳಿಗೆ ತೆರಳಬೇಕೆಂದುಕೊಂಡರೂ ಹೋಗಲು ಸಾಧ್ಯವಾಗದಿರುವುದು ಇತ್ಯಾದಿ...

ಹೆಣ್ಣು ಮಕ್ಕಳ ವಿಷಯದಲ್ಲ...

ಇತರ ಜಾತಿಯವರನ್ನು ಪ್ರೀತಿಸುವುದು, ಮನೆ ಬಿಟ್ಟು ಓಡಿ ಹೋಗುವುದು, ವಿವಾಹವಾದ ನಂತರ ಹಳೇ ಪ್ರೇಮಿಯೊಂದಿಗೆ ಅನೈತಿಕ ಸಂಬಂಧ, ತವರು ಮನೆ ಸೇರುವುದು, ತವರಿಗೆ

ಭಾರವಾಗುವುದು, ಗಂಡನ ಮನೆಯಲ್ಲಿ ಕಷ್ಟ-ಕೋಟಲೆ ಎದುರಿಸುವುದು, ಗಂಡನ ಒತ್ತಾಯದಿಂದ ತವರಿನವರನ್ನು ಪೀಡಿಸುವುದು...

ಮೇಲೆ ಉಲ್ಲೇಖಿಸಲಾದ ಎಲ್ಲ ದೋಷಗಳನ್ನು ವಾಸ್ತು ಪ್ರಕಾರ ನಿವಾರಿಸಿಕೊಳ್ಳಲು ಸಾಧ್ಯ.

ಮನೆಯ ಆವರಣದ ಗೋಡೆ

ಮನೆಯ ಸುತ್ತ ಇರುವ ಗೋಡೆ ಅರ್ಧಾತ್ ಕಾಂಪೌಂಡ್‌ಗೆ ವಾಸ್ತುವಿನಲ್ಲಿ ಪ್ರಮುಖ ಸ್ಥಾನವಿದೆ. ಇದನ್ನು ಆವರಣದ ಗೋಡೆ ಎಂತಲೂ ಕರೆಯುತ್ತಾರೆ. ಮನುಷ್ಯನ ಅವಯವಗಳಲ್ಲಿ ಯಾವುದು ಮುಖ್ಯ? ಎಲ್ಲವೂ ಮುಖ್ಯವಾದುವೇ! ಪಾದ, ಕಾಲು, ಹೊಟ್ಟೆ, ಕೈಗಳು, ಎದೆ, ಕುತ್ತಿಗೆ, ಕಣ್ಣು, ಕಿವಿ, ಮೂಗು, ಗಂಟಲು- ಹೀಗೆ ಯಾವುದೇ ಅಂಗ ಇಲ್ಲದಿದ್ದರೂ ಮನುಷ್ಯನಿಗೆ ಕಷ್ಟವೇ! ಎಲ್ಲ ಅವಯವಗಳು ಸುಸ್ಥಿತಿಯಲ್ಲಿದ್ದಾಗ ಮಾತ್ರ ಮನುಷ್ಯ ಉತ್ಸಾಹ-ಉಲ್ಲಾಸಗಳಿಂದ ತನ್ನ ಕೆಲಸವನ್ನು ತಾನು ಮಾಡಿಕೊಳ್ಳಬಲ್ಲ. ಆದರೆ ಮನುಷ್ಯನ ನಿರ್ದಿಷ್ಟ ಅಂಗಗಳಿಗೆ ಮಹತ್ವವಿರುವುದನ್ನು ಅಲ್ಲಗಳೆಯಲಾಗದು. 'ಸರ್ವೇಂದ್ರಿಯಣಾಂ ನಯನಂ ಪ್ರಧಾನಂ' ಎನ್ನುವಂತೆ ಕಣ್ಣಿಗೆ ಹೆಚ್ಚು ಪ್ರಾಧಾನ್ಯತೆ ಇದೆ. ಹಾಗೆಂದ ಮಾತ್ರಕ್ಕೆ ಒಂದೇ ಕಣ್ಣು ಇದ್ದರೆ, ಸರಿ ಹೋಗದು. ಜೊತೆಗೆ ಇತರ ಅಂಗಗಳೂ ಸಮರ್ಪಕವಾಗಿರಬೇಕು. ಇದೇ ಸೂತ್ರ ಮನೆಗೂ ಅನ್ವಯಿಸುತ್ತದೆ. ವಾಸ್ತುಶಾಸ್ತ್ರದ ಪ್ರಕಾರ ಮನೆ ನಿರ್ಮಾಣವಾಗಿದ್ದರೆ ಅದರಲ್ಲಿ ವಾಸಿಸುವವರು ಅಭಿವೃದ್ಧಿ ಹೊಂದಿ ಸುಖ-ಸಂತೋಷ ಹಾಗೂ ಮನಶ್ಯಾಂತಿಯಿಂದ ಇರುತ್ತಾರೆ. ಕಾಂಪೌಂಡ್ ಸಹ ವಾಸ್ತುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ವಾಸ್ತುವಿನಲ್ಲಿ ಎರಡು ವಿಧ. 1) ಗೃಹ ವಾಸ್ತು ಮತ್ತು 2) ಪರಿಸರ ವಾಸ್ತು. ಪರಿಸರ ವಾಸ್ತುವಿನಲ್ಲಿ ಏನಾದರೂ ದೋಷವಿದ್ದರೆ, ಉದಾಹರಣೆ ಹೊಂಡ, ಏರು, ತಗ್ಗು, ಭಾರೀ ಅಂತಸ್ತುಗಳು ಮೊದಲಾದವನ್ನು ಕಾಂಪೌಂಡ್ ಗೋಡೆ ನಿವಾರಿಸುತ್ತದೆ. ಆದ್ದರಿಂದಲೇ ಮನೆಗೆ ಕಾಂಪೌಂಡ್ ಅತಿ ಮುಖ್ಯ ಎನ್ನುವುದು. ಮನೆ ಕಟ್ಟುವ ಮೊದಲೇ ಆವರಣದ ಗೋಡೆ ವಿಷಯದಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಿದಲ್ಲಿ, ಗೃಹಸ್ಥರಿಗೆ ಭದ್ರತೆ-ನೆಮ್ಮದಿ ಜೀವನ ಲಭಿಸುತ್ತದೆ.

ಹಾಗಾಗಿ ಮನೆ ಮೊದಲೋ ಕಾಂಪೌಂಡ್ ಮೊದಲೋ ಎಂಬ ಪ್ರಶ್ನೆ ಸಹಜ. ನಿಶ್ಚಿತವಾಗಿಯೂ ಕಾಂಪೌಂಡ್ ಗೋಡೆಯನ್ನೇ ಮೊದಲು ನಿರ್ಮಿಸಬೇಕು!

ಕಾಂಪೌಂಡ್ ನಿರ್ಮಾಣ ಕ್ರಮ

ವಾಸ್ತು ಪ್ರಕಾರ ಯೋಗ್ಯ ಸ್ಥಳವನ್ನು ಆಯ್ಕೆ ಮಾಡಿಕೊಂಡ ನಂತರ, ಸ್ಥಳ ಶುದ್ಧಿ ನೆರವೇರಿಸಬೇಕು; ಈಶಾನ್ಯ ಭಾಗದಲ್ಲಿ ಸಣ್ಣ ಹೊಂಡ, ಬಾವಿ ಅಥವಾ ಬೋರ್‌ವೆಲ್ ಕೊರೆಸಿದ ಬಳಿಕ ಆರಂಭಿಸಬೇಕಾದ್ದು ಕಾಂಪೌಂಡ್ ನಿರ್ಮಾಣ. ಪ್ರಹರಿ ಗೋಡೆ ಎಂದೂ ಕರೆಯಲ್ಪಡುವ ಕಾಂಪೌಂಡ್‌ಗೆ ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರದಲ್ಲಿ ನಾಲ್ಕು ಗೋಡೆಗಳಿರಬೇಕು. ಇವುಗಳಲ್ಲಿ ಯಾವುದೇ ದಿಕ್ಕಿನ ಗೋಡೆ ಇಲ್ಲದಿದ್ದರೂ ಅದನ್ನು ಕಾಂಪೌಂಡ್ ಎನ್ನಲಾಗದು. ಒಂದು ವೇಳೆ, ನಿಮ್ಮ ಮನೆಯ ಕಾಂಪೌಂಡ್‌ನ ಯಾವುದಾದರೂ ಗೋಡೆ ನಿರ್ಮಾಣ ಬಾಕಿ ಉಳಿದಿದ್ದರೆ, ಕೂಡಲೇ ನಿರ್ಮಿಸಿ ಗೇಟ್ ಇಟ್ಟುಕೊಳ್ಳಿ.

ಮನೆಯ ನಿವೇಶನ ದಕ್ಷಿಣ ಮತ್ತು ಪಶ್ಚಿಮದಲ್ಲಿ ಎತ್ತರದಲ್ಲಿ ಹಾಗೂ ಪೂರ್ವ-ಉತ್ತರದಲ್ಲಿ ಇಳಿಮುಖವಾಗಿರುವಂತೆ ನೋಡಿಕೊಳ್ಳಿ. ಒಂದು ವೇಳೆ ನಿಮ್ಮ ನಿವೇಶನದಲ್ಲಿ ಪಶ್ಚಿಮ, ನೈಋತ್ಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಭಾರೀ ಮರಗಳಿದ್ದರೆ, ಎಂತಹ ಪರಿಸ್ಥಿತಿಯಲ್ಲೂ ಅವುಗಳನ್ನು ಕಡಿಸಬೇಡಿ. ಈಶಾನ್ಯ ಭಾಗ ಗುರುತಿಸಿ ಅಲ್ಲಿ ಬಾವಿ, ನಲ್ಲಿ ಅಥವಾ ಬೋರ್‌ವೆಲ್ ತೆಗೆಸಿದರೆ, ಅನೇಕ ಶುಭ ಫಲಗಳು ದೊರೆಯುತ್ತವೆ. ಒಂದು ವೇಳೆ, ಈಶಾನ್ಯದಲ್ಲಿ ಮೊದಲೇ ಬಾವಿ ಇದ್ದರೆ, ಅದನ್ನು ಮುಚ್ಚಬೇಡಿ.


ಮನೆಯ ದಕ್ಷಿಣ ಗಡಿ ನೆಲಮಟ್ಟಕ್ಕೆ 90° ಗೆ ಇರಬೇಕು. ಕಾಂಪೌಂಡ್ ನಿರ್ಮಿಸುವಾಗ ಪಶ್ಚಿಮ ಮತ್ತು ದಕ್ಷಿಣ ಗೋಡೆಗಳು ನೆಲಮಟ್ಟಕ್ಕೆ ಸರಿಯಾಗಿ ಇರುವಂತೆ ಎಚ್ಚರಿಕೆ ವಹಿಸಿ, ಪೂರ್ವ ಹಾಗೂ ಪಶ್ಚಿಮ ದಿಕ್ಕು ಬೆಳೆಯುವಂತೆ ಗೋಡೆ ನಿರ್ಮಿಸಬೇಕು. ಆಗ ಅನಿವಾರ್ಯವಾಗಿ ಈಶಾನ್ಯ ಭಾಗವೂ ಬೆಳೆಯುತ್ತದೆ. ಇದರಿಂದ ಕುಟುಂಬದ ಅಭಿವೃದ್ಧಿ ನಿಶ್ಚಿತ..

ಕಾಂಪೌಂಡ್ ನಿರ್ಮಾಣದಲ್ಲಿ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳು ಎತ್ತರವಾಗಿದ್ದು, ಉತ್ತರ ಮತ್ತು ಪೂರ್ವ ಗೋಡೆಗಳು ಎತ್ತರ ಕಡಿಮೆಯಿರುವಂತೆ ಗಮನ ವಹಿಸಬೇಕು. ಇದರಿಂದಾಗಿ ಮನೆ ನಿರ್ಮಾಣ ಬೇಗನೆ ಮುಗಿಯುತ್ತದೆ; ಕೆಲಸಗಾರರಿಗೂ ಸುಲಭವಾಗುತ್ತದೆ. ನಂತರ ಮನೆಯಲ್ಲಿ ವಾಸಿಸುವ ಜನರೂ ಕ್ಷೇಮವಾಗುತ್ತಾರೆ.

ಕಾಂಪೌಂಡ್ ನಿರ್ಮಿಸುವ ಮೊದಲು ದ್ವಾರ (ಗೇಟ್)ದ ಸ್ಥಳ ದಿಕ್ಕುಗಳಿಗೆ ಉಚ್ಚ ಸ್ಥಳದಲ್ಲಿರಬೇಕು. ಕಟ್ಟಡ ನಿರ್ಮಾಣ ವೇಳೆ ಟ್ರಾಕ್ಟರ್, ಮರಳು ಲಾರಿ ಹಾಗೂ ಇತರ ವಾಹನಗಳು ಸುಲಭವಾಗಿ ಒಳ ಪ್ರವೇಶಿಸುವಂತಾಗಲು ಗೇಟ್‌ಗಳಿಗಾಗಿ ವಿಶಾಲ ಜಾಗ ಬಿಟ್ಟುಕೊಂಡರೆ ಉತ್ತಮ.

ಇತ್ತೀಚಿನ ದಿನಗಳಲ್ಲಿ ಕಾಂಪೌಂಡ್ ನಿರ್ಮಾಣಕ್ಕೂ ಕೆಲವರು ಪಾಯ ತೋಡುವ, ಪಿಲ್ಲರ್ ಹಾಕಿಕೊಳ್ಳುವ ರೂಢಿ ಇಟ್ಟುಕೊಂಡಿದ್ದಾರೆ. ಅಂಥವರಿಗೆ ಕೆಲ ಸೂಚನೆಗಳು :

ಈಶಾನ್ಯ ಭಾಗದಿಂದ ಆರಂಭಿಸಿ ನಂತರ ಉತ್ತರದಲ್ಲಿ ಪಾಯಕ್ಕಾಗಿ ಅಗೆಯಬೇಕು. ಆನಂತರ ಕ್ರಮವಾಗಿ ಪೂರ್ವದಲ್ಲಿ, ವಾಯುವ್ಯದಲ್ಲಿ, ಆಗ್ನೇಯದಲ್ಲಿ, ದಕ್ಷಿಣದಲ್ಲಿ, ಪಶ್ಚಿಮದಲ್ಲಿ ಕೊನೆಯದಾಗಿ ನೈಋತ್ಯದಲ್ಲಿ ಪಾಯಕ್ಕಾಗಿ ಹೊಂಡ ತೆಗೆಯಬೇಕು. ಮನೆ ಹೊರಗಿನ ದೋಷಗಳನ್ನು ಕಾಂಪೌಂಡ್ ಬಹುತೇಕ ನಿಯಂತ್ರಿಸುವುದರಿಂದ ಅವರಣದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಬಾರದೆಂದು ಮನವಿ ಮಾಡುತ್ತೇನೆ.



ಮೇಲಿನ ಚಿತ್ರದಂತೆ, ಕಾಂಪೌಂಡ್ ಗೋಡೆ ನಿರ್ಮಾಣಕ್ಕಾಗಿ ಬುನಾದಿ ತೆಗೆಸಿಕೊಳ್ಳುವುದು ಅಗತ್ಯ. ಇದರಿಂದ ವಾಸ್ತು ಪ್ರಕಾರ ಸ್ಥಳದ ಶಕ್ತಿ ಮತ್ತಷ್ಟು ಹೆಚ್ಚಾಗಿ ಮನೆ ನಿರ್ಮಾಣ ಬಹುಬೇಗನೆ ಪೂರ್ಣಗೊಳ್ಳಲು ಅವಕಾಶವಾಗುತ್ತದೆ. ಬುನಾದಿ ನಂತರ ಪಿಲ್ಲರ್ ನಿರ್ಮಿಸಲು ವಾಸ್ತು ಬಲ ಸಹಕರಿಸುತ್ತವೆ.

ಮನೆ

‘ಮನೆಯೇ ಮಂತ್ರಾಲಯ, ಮನಸೇ ದೇವಾಲಯ’ ಎಂಬುದು ಚಲನಚಿತ್ರವೊಂದರ ಜನಪ್ರಿಯ ಹಾಡು. ಮನೆ ಹಾಗೂ ಮನಶಾಂತಿಯ ಮಹತ್ವವನ್ನು ಅರ್ಥವತ್ತಾಗಿ ಈ ಹಾಡು ವರ್ಣಿಸುತ್ತದೆ. ಹೊರಗೆ ಎಷ್ಟೇ ವ್ಯವಹಾರ, ಜಂಜಾಟಗಳಿರಲಿ, ಒಳಿತು-ಕೆಡುಕುಗಳು ನಡೆಯಲಿ, ಮನೆಗೆ ಬಂದ ನಂತರ ಯಾವುದರ ಚಿಂತೆ ಇರದಿದ್ದರೆ ಸಾಕು. ಅದರರ್ಥ ಕುಟುಂಬದ ಸದಸ್ಯರೊಂದಿಗೆ ಸಖ್ಯದಿಂದಿದ್ದರೆ, ಮನೆಯನ್ನೇ ಸ್ವರ್ಗವಾಗಿ ಭಾವಿಸಬಹುದು. ಮನೆಯಲ್ಲಿ ಪರಸ್ಪರ ನಡುವೆ ಆತ್ಮೀಯತೆ - ವಿಶ್ವಾಸ ಇಲ್ಲದಿದ್ದರೆ, ಯಾರೂ ಅನುಕೂಲವಾಗಿರದಿದ್ದರೆ, ಅಪಾರ ವೆಚ್ಚದಿಂದ ಬಂಗಲೆ ನಿರ್ಮಿಸಿದ್ದರು, ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದ ಮನಶಾಂತಿ ದೂರವೇ ಇರುತ್ತದೆ.

ಮನೆ ಎಂದ ಕೂಡಲೇ ನಮಗೆ ನಮ್ಮ ಮನೆಯೇ ನೆನಪಿಗೆ ಬರಬೇಕು; ಹೆತ್ತವರ, ಒಡಹುಟ್ಟಿದವರ ಪ್ರೀತಿ, ಆಪ್ತಾಯತೆ, ಅನುರಾಗ ನಮ್ಮನ್ನು ಸೆಳೆಯುತ್ತಿರಬೇಕು. ಯಾರಿಗಾದರೂ ಹೊರಗಿನ ಕೆಲಸ ಮುಗಿಸಿದ ಬಳಿಕ ಮನೆಗೆ ಬೇಗನೇ ಹೋಗಬೇಕೆಂದೆನಿಸುತ್ತದೋ, ಅವರ ಕುಟುಂಬ ಸದಸ್ಯರು ಅವರಿಗೆ ಅನುಕೂಲವಾಗಿದ್ದಾರೆ ಎಂದರ್ಥ. ಮನೆಯಲ್ಲಿ ಸದಾ ಜಗಳ-ಕದನ ನಡೆಯುತ್ತಿದ್ದರೆ, ಯಾರಿಗೇ ಆಗಲಿ ಮನೆಗೆ ಹೋಗಬೇಕೆಂದರೆ ಕಿರಿಕಿರಿಯಾಗುತ್ತದೆ. ಅಂತಹವರು ಹೊರಗೆ ಸ್ನೇಹಿತರು - ಆಪ್ತರೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ.


ಇಬ್ಬರು ವ್ಯಕ್ತಿಗಳು ಅಂದ ಮೇಲೆ ಹೆಣ್ಣರಲಿ, ಗಂಡರಲಿ ಒಂದು ವಿಷಯ ಅಥವಾ ವಿಧಾನದ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಇರಬಹುದು. ಅದರಿಂದ ಇಬ್ಬರ ನಡುವಣ ಸಂಬಂಧ ಹದಗೆಡಬಹುದು; ನಮ್ಮ ಅಭಿಪ್ರಾಯವೇ ಸರಿ ಎಂದು ಇತರರೊಂದಿಗೆ ವಾದ ಮಾಡಬಹುದು. ಇದೇ ಜಗಳಕ್ಕೆ ನಾಂದಿಯಾಗುತ್ತದೆ. ಇಬ್ಬರೂ ಬುದ್ಧಿವಂತರಾದರೆ, ಕಲಹ ಬೆಳೆಸಿಕೊಳ್ಳದೆ ರಾಜಿಯಾಗಿ, ಆತ್ಮೀಯತೆ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ಮೂರ್ಖರಾದರೆ, ಜಗಳ ನಿಲ್ಲಿಸದೆ, ರಾಜಿಯಾಗದೆ, ಸಂಘರ್ಷಕ್ಕಿಳಿದು ಪರಿಸ್ಥಿತಿ ವಿಕೋಪಕ್ಕೆ ತಂದುಕೊಳ್ಳುತ್ತಾರೆ. ಪರಿಣಾಮವಾಗಿ ಮನೆ ಬಿಟ್ಟು ಹೋಗುವುದು, ಮಾತನಾಡದೆ ದೂರವಿರುವುದು, ಇತರರೊಂದಿಗೆ ತಮ್ಮ ಕುಟುಂಬದ ಬಗ್ಗೆ ಹೇಳಿಕೊಳ್ಳುವುದು, ಕುಟುಂಬದ ಗೌರವ ಬೀದಿಗೆ ಎಳೆದುಕೊಂಡು ಬರುವುದು ಮಾಡುತ್ತಾರೆ.

ಯಾವುದೇ ವಿಷಯದ ಬಗ್ಗೆ ಇಬ್ಬರ ನಡುವೆ ಒಮ್ಮತಾಭಿಪ್ರಾಯ ಇರುತ್ತದೆ ಎನ್ನುವುದು ಕಷ್ಟವಾದರೂ, ಕುಟುಂಬವೆಂದ ಮೇಲೆ ನಾನಾ ರೀತಿಯ ವ್ಯವಹಾರಗಳು ಬರುತ್ತವೆ. ಆಗ ಹೊಂದಿಕೊಂಡು ಹೋದರೇನೇ ಸಂಸಾರ; ಒಬ್ಬರ ಮೇಲೆ ಒಬ್ಬರು ಪೈಪೋಟಿ ವ್ಯವಹಾರ ಹೆಚ್ಚಿಸಿಕೊಳ್ಳುವುದರಿಂದ ಜಗಳ ತೀವ್ರಗೊಂಡು ಮಕ್ಕಳ ಭವಿಷ್ಯ ನಾಶವಾಗುವ ಸಾಧ್ಯತೆಯೇ ಹೆಚ್ಚು. ಮನಶಾಂತಿಯಂತೂ ಇರುವುದೇ ಇಲ್ಲ. ಈ ಸಂದರ್ಭದಲ್ಲೇ ವಾಸ್ತು ಖಚಿತವಾಗಿ ಕೆಲಸ ಮಾಡುತ್ತದೆ. ವಾಸ್ತು ಸರಿಯಾಗಿರುವ ಮನೆಯಲ್ಲಿ ಮನಶಾಂತಿಗೆ ಎರವಾಗುವ ಅಧಿಕ

ವ್ಯವಹಾರಗಳಿರುವುದಿಲ್ಲ; ಹೊಂದಾಣಿಕೆ ಇರುತ್ತದೆ. ಶಾಂತಿ- ಸಮಾಧಾನ- ನಿರ್ಮಲ ಮನಸ್ಸಿನಿಂದ ಜೀವನ ನಡೆಸುತ್ತಾರೆ. ಆದ್ದರಿಂದಲೇ ಪ್ರಾಚೀನ ಋಷಿ- ಮುನಿಗಳು, ವಾಸ್ತುತಜ್ಞರು ವಾಸ್ತು ಪ್ರಕಾರ ಮನೆ ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದ್ದಾರೆ.


ಕುಟುಂಬದಲ್ಲಿ ಮೊದಲು ಮಾನಸಿಕ ಶಾಂತಿ ಇರಬೇಕು. ಆ ನಂತರವೇ ಸಂಪಾದನೆ ಎನ್ನುವುದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ.

ಮನೆ ವಾಸ್ತು ಪ್ರಕಾರ ಇದ್ದರೆ, ನೀವು ಕೋಟ್ಯಾಧೀಶರು ಆಗಬಹುದು; ಆಗದಿದ್ದರೆ ಮನಃಶಾಂತಿಯಂತೂ ಖಚಿತ. ಒಂದು ವೇಳೆ ಎಲ್ಲ ಸರಿಯಾಗಿದ್ದೂ ಮನಃಶಾಂತಿ ಇಲ್ಲದಿದ್ದರೆ, ಏನೋ ಲೋಪ ಇದೆ ಎಂದರ್ಥ. ಈ ಕೆಳಗಿನ ನಕ್ಷೆಯಲ್ಲಿ ಕಾಂಪೌಂಡಿನಲ್ಲಿ ಮನೆಯನ್ನು ನೈಋತ್ಯ ಭಾಗದಲ್ಲಿ ನಿರ್ಮಿಸಿರುವುದನ್ನು ಗಮನಿಸಿ ಹೀಗಿದ್ದಾಗ ಧನ-ಕನಕ, ಮನಃಶಾಂತಿ ಲಭ್ಯ.



ಅಡಿಗೆ ಮನೆ


ಮನೆಯ ಒಂದು ಪ್ರಧಾನ ಕೇಂದ್ರವೆನಿಸಿರುವ ಅಡಿಗೆ ಕೋಣೆ ವಾಸ್ತು ಪ್ರಕಾರ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಯಾವುದೇ ಕಾರಣಕ್ಕೂ ಈಶಾನ್ಯ ಭಾಗದಲ್ಲಿ ಅಡಿಗೆ ಮನೆ ಬರಬಾರದು. ಒಂದು ವೇಳೆ ಈಶಾನ್ಯದಲ್ಲಿ ಅಡಿಗೆ ಮನೆ ಇದ್ದರೆ, ವಿಪರೀತ ಖರ್ಚು, ಗಂಡ-ಹೆಂಡಿರ ಮಧ್ಯೆ ಜಗಳ ಮೊದಲಾದ ಸಮಸ್ಯೆಗಳಿಂದ ಗೃಹಸ್ಥರು ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಆಗ್ನೇಯದಲ್ಲಿ ಅಡಿಗೆ ಮನೆ ಸಾಧ್ಯವಾಗದಿದ್ದರೆ ವಾಯುವ್ಯ ಭಾಗದಲ್ಲಾದರೂ ಮಾಡಿಕೊಳ್ಳಬಹುದು. ಈ ವಾಯುವ್ಯದಲ್ಲಿ ಪೂರ್ವಕ್ಕೆ ತಿರುಗಿ ಅಡಿಗೆ ಮಾಡುವುದು ಶುಭಕರ. ಒಂದು ವೇಳೆ ವಾಯುವ್ಯ ಅಡಿಗೆ ಮನೆಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಡಿಗೆ ಮಾಡಿಕೊಳ್ಳಲು ಅನುಕೂಲವಿರದಿದ್ದರೆ, ಪಶ್ಚಿಮದೆಡೆಗೆ ಮುಖ ಮಾಡಿ ಅಡಿಗೆ ಸಿದ್ಧಪಡಿಸಿದರೆ ಯಾವುದೇ ದೋಷ ಇರುವುದಿಲ್ಲ. ಅಡಿಗೆ ಮಾಡಿಕೊಳ್ಳಲು, ಗ್ಯಾಸ್ ಸೌವ್ ಇಡಲು ಕಟ್ಟಿಕೊಳ್ಳುವ ಕಟ್ಟಿಉತ್ತರ ಭಾಗದಲ್ಲಿ ಇರಲೇಬಾರದು. ಉತ್ತರಾಭಿಮುಖವಾಗಿ ಅಡಿಗೆ ಮಾಡುವುದು ದೋಷಕರ. ಪಶ್ಚಿಮ ಗೋಡೆ ತಾಗಿಕೊಂಡು ಕಟ್ಟಿರುವ ಕಟ್ಟಿ ವಾಯುವ್ಯ ಭಾಗಕ್ಕೆ ಪರಿಮಿತವಾಗಬೇಕು; ಉತ್ತರದ ಗೋಡೆಗೆ ತಗಲಬಾರದು. ಈ ಕೆಳಗಿನ ನಕ್ಷೆಯಂತೆ ಅಡಿಗೆ ಮನೆ ಮಾಡಿಕೊಂಡರೆ ಶುಭವಾಗುತ್ತದೆ.



ಮನೆಯ ವಾಯುವ್ಯ ಭಾಗದಲ್ಲಿ ಅಡಿಗೆ ಮನೆಯ ಮಾದರಿ ಗಮನಿಸಿದ್ದೀರಲ್ಲವೇ! ದಕ್ಷಿಣ ಗೋಡೆಗೆ ಹೊಂದಿಕೊಂಡಿರುವಂತೆ ಆಗ್ನೇಯದವರೆಗೂ ಅಲೈರಾ ಅಥವಾ ಕಟ್ಟಿಗಳನ್ನು ನಿರ್ಮಿಸಿಕೊಳ್ಳಬಹುದು. ಒಂದು ವೇಳೆ, ಅಡಿಗೆ ಮನೆ ಪಕ್ಕ ಭೋಜನ ಸ್ಥಳ ಅಥವಾ ಡೈನಿಂಗ್ ಹಾಲ್ ಇದ್ದರೆ, ಅದಕ್ಕೆ ಬಾಗಿಲು ಬಿಟ್ಟು ಅಲೈರಾಗಳನ್ನು ನಿರ್ಮಿಸಿಕೊಳ್ಳಬಹುದು. ವಾಯುವ್ಯ ಭಾಗದಲ್ಲಿ ನಲ್ಲಿ ಅಥವಾ ಸಿಂಕ್ ಹಾಕಿಕೊಳ್ಳಬಹುದು. ಅಡಿಗೆಗಾಗಿ ಹಾಕಿಕೊಂಡ ಕಟ್ಟಿ ಅಲ್ಲದೆ, ಉತ್ತರದ ಗೋಡೆಗೆ ತಗಲದಂತೆ ಮೇಲೆ ಅಟ್ಟವನ್ನು ಹಾಕಿಕೊಂಡು, ಅಡಿಗೆ ಸಾಮಗ್ರಿಗಳನ್ನು ಇಟ್ಟುಕೊಳ್ಳಬಹುದು. ಗಾಳಿಗಾಗಿ 'ವೆಂಟಿಲೇಟರ್'ನ್ನು ವಾಯುವ್ಯ ಗೋಡೆಯ ಪಕ್ಕ ಪಶ್ಚಿಮ ಗೋಡೆಯ ಮೇಲ್ಭಾಗದಲ್ಲಿ ಅಳವಡಿಸಿಕೊಳ್ಳಬಹುದು. ಎಗ್ಸಾಸ್ಟ್ ಫ್ಯಾನನ್ನು ಸೌವ್ಹಾಗೆ ಮೇಲ್ಭಾಗದಲ್ಲಿ ಹೊಗೆ ಸಾಧ್ಯವಾದಷ್ಟು ವಾಯುವ್ಯದ ಪಕ್ಕ ಹೋಗುವಂತೆ ಹಾಕಬೇಕು; ಇಲ್ಲದಿದ್ದರೆ ಉತ್ತರದ ಗೋಡೆಗೆ ಹಾಕಿಕೊಳ್ಳಬಹುದು. ಬೇಕಿದ್ದರೆ, ಕಿಟಕಿಗಳನ್ನು ಈಶಾನ್ಯದಲ್ಲಿ ಹಾಕಿಕೊಳ್ಳಬಹುದು.

ಮನೆಯ ವಾಯುವ್ಯ ಭಾಗದಲ್ಲಿನ ಅಡಿಗೆ ಕೋಣೆಯ ನಿರ್ಮಾಣ, ಉತ್ತರ-ದಕ್ಷಿಣದ ಅಳತೆಗಿಂತ, ಪೂರ್ವ ಪಶ್ಚಿಮದ ಅಳತೆ ಹೆಚ್ಚಿರುವಂತೆ ಗಮನ ವಹಿಸಬೇಕು. ಒಂದು ವೇಳೆ ಉತ್ತರ-ದಕ್ಷಿಣದ ಅಳತೆ, ಪೂರ್ವ-ಪಶ್ಚಿಮದ ಅಳತೆಗಿಂತ ಹೆಚ್ಚಾದರೂ, ಅಡಿಗೆ ಮನೆಗೆ ಪೂರ್ವ - ಈಶಾನ್ಯದಲ್ಲಿ ಬಾಗಿಲಿದ್ದರೂ ಯಾವುದೇ ತೊಂದರೆ ಇಲ್ಲ.

ಆಗ್ನೇಯದಲ್ಲಿ ಅಡಿಗೆ ಮನೆ: ನೂರಕ್ಕೆ ತೊಂಭತ್ತು ಭಾಗ ಅಡಿಗೆ ಮನೆಯನ್ನು ಆಗ್ನೇಯದಲ್ಲಿ ನಿರ್ಮಿಸಿಕೊಳ್ಳುತ್ತಾರೆ. ಹಿಂದಿನಿಂದಲೂ ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ಪದ್ಧತಿ ಇದು. ಆದರೆ, ಹಿಂದಿನ ಕಾಲದಲ್ಲಿ ಅಡಿಗೆ ಮನೆಯನ್ನು ಮನೆಯಿಂದ ಬೇರ್ಪಡಿಸಿ, ಆಗ್ನೇಯ ಭಾಗದಲ್ಲಿ ನಿರ್ಮಿಸಲಾಗುತ್ತಿತ್ತು. ಈಗಲೂ ನಮ್ಮ ಗ್ರಾಮೀಣ ಪ್ರದೇಶದಲ್ಲಿ ಈ ಪದ್ಧತಿ ಅನುಸರಿಸುತ್ತಿದ್ದಾರೆ. ಸ್ಥಳಾಭಾವದಿಂದ ಅಡಿಗೆ ಮನೆ ಈಗ ಮನೆಯೊಳಕ್ಕೆ ಪ್ರವೇಶಿಸಿದೆ.



ಮೇಲಿನ ಚಿತ್ರದಲ್ಲಿ ಅಡಿಗೆ ಕೋಣೆ, ಮನೆಯ ಆಗ್ನೇಯ ದಿಕ್ಕಿನಲ್ಲಿದೆ. ಆದ್ದರಿಂದಲೇ ಚಿತ್ರದಲ್ಲಿ ಪೂರ್ವ-ದಕ್ಷಿಣ ದಿಕ್ಕುಗಳನ್ನು ತೋರಿಸಲಾಗಿದೆ. ಉಳಿದ ಉತ್ತರ-ಪಶ್ಚಿಮ ಭಾಗದಲ್ಲಿ ಮನೆ ಇರುತ್ತದೆ. ಚಿತ್ರದಲ್ಲಿ ತೋರಿಸಿರುವಂತೆ ಅಡಿಗೆ ಮನೆಯಲ್ಲಿ ಕಟ್ಟಿಯನ್ನು ಪೂರ್ವ ಗೋಡೆಗೆ ತಗಲದಂತೆ ನಿರ್ಮಿಸುವುದು ಬಹಳ ಒಳ್ಳೆಯದು. ಆದರೆ ಈಗ ಬಹುತೇಕ ಜನರು ಪೂರ್ವದ ಗೋಡೆಗೆ ಹೊಂದಿಕೊಂಡಂತೆ ಕಟ್ಟಿಹಾಕಿಕೊಳ್ಳುತ್ತಿದ್ದಾರೆ. ದಕ್ಷಿಣದ ಗೋಡೆಗೆ ಕಟ್ಟಿತಗಲಬೇಕು. ಉತ್ತರದ ಗೋಡೆ ಕಟ್ಟಿ ತಗಲದಂತೆ ಸಿಂಕ್ ಏರ್ಪಾಡು ಮಾಡಿಕೊಳ್ಳಬೇಕು. ಇದೇ ಅಡಿಗೆ ಮನೆಯಲ್ಲಿ ಪಶ್ಚಿಮ ಗೋಡೆಗೆ ಎಷ್ಟು ಕಟ್ಟಿಗಳನ್ನು ಬೇಕಾದರೂ ಹಾಕಿಕೊಳ್ಳಬಹುದು. ಪೂರ್ವದ ಗೋಡೆಗಿರುವ ಕಟ್ಟಿ ಮೇಲೆ ಅಟ್ಟ ಇರಬಾರದು.

ಎಗ್ಯಾಸ್ಟ್ ಫ್ಯಾನನ್ನು ಆಗ್ನೇಯ ಇಲ್ಲವೇ ದಕ್ಷಿಣ-ಆಗ್ನೇಯ ಗೋಡೆಗೆ ಅಳವಡಿಸಬಹುದು. ಬಾಗಿಲಿಗೆ ಎದುರಾಗಿ ದಕ್ಷಿಣ ಗೋಡೆಗೆ, ಕಿಟಕಿ ಇಟ್ಟುಕೊಳ್ಳಬಹುದು. ಪೂರ್ವ ಗೋಡೆಗೆ ಹಾಕಿಕೊಂಡ ಕಟ್ಟಿ ಹಾಗೂ ಪಶ್ಚಿಮ ಗೋಡೆಯ ಅಲೈರಾಗಳು ಅಲ್ಲದೆ, ಇತರ ಯಾವುದೇ ಕಟ್ಟಿ ದಕ್ಷಿಣ ಗೋಡೆಗೆ ಬರಬಾರದು.

ಬೆಡ್ ರೂಮ್

ಸಾಮಾನ್ಯವಾಗಿ ಮನೆಯ ನೈಋತ್ಯ ಭಾಗದಲ್ಲಿ ಮಲಗುವ ಕೋಣೆ ಅಥಾರ್ ಬೆಡ್‌ರೂಮ್ ನಿರ್ಮಿಸಿಕೊಳ್ಳುತ್ತಾರೆ. ಮನೆಯ ಯಜಮಾನ ಬೆಡ್‌ರೂಮ್ ಬಳಸುವುದರಿಂದ ನೈಋತ್ಯ ಭಾರವಾಗಿ, ಏಳಿಗೆ ಹೊಂದಲು ಸಾಧ್ಯ; ಗೃಹಸ್ಥನಲ್ಲಿ ಸುರಕ್ಷತಾ ಭಾವನೆಯೂ ಉಂಟಾಗುತ್ತದೆ. ಮೊದಲಿನಿಂದಲೂ ಅಡಿಗೆ ಕೋಣೆ - ಸ್ನಾನದ ಮನೆಯನ್ನು ಪ್ರಧಾನ ಗೃಹದಿಂದ ಹೊರಗೆ ನಿರ್ಮಿಸುತ್ತಿದ್ದರಾದರೂ, ಮಲಗುವ ಕೋಣೆಯನ್ನು ಮನೆಯೊಳಗೇ ನಿರ್ಮಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ.

ಬೆಡ್‌ರೂಮಿನಲ್ಲಿ ಕಬ್ಬಿಣದ ಪೆಟ್ಟಿಗೆ ಅಥವಾ ಹಣ ಇಟ್ಟುಕೊಳ್ಳುವ ಬೀರು ಇಲ್ಲವೇ ಅಲೈರಾ ವ್ಯವಸ್ಥೆ ಮಾಡಿಕೊಳ್ಳುವುದರಿಂದ ಮತ್ತು ಮುಖ್ಯ ಗೃಹದಲ್ಲೇ ನಿದ್ದೆ ಮಾಡುವುದರಿಂದ ಸುರಕ್ಷತಾ ದೃಷ್ಟಿಯಿಂದ ಬೆಡ್‌ರೂಮ್ ಮನೆಯೊಳಗಿದೆ.

ವಾಸ್ತು ಪ್ರಕಾರ, ಯಾರಾದರೂ ಹೆಚ್ಚು ಸಮಯ ಯಾವ ಕೋಣೆಯಲ್ಲಿರುತ್ತಾರೋ ಅದರ ವಾಸ್ತು ಪ್ರಭಾವ ಅವರ ಮೇಲಿರುತ್ತದೆ. ಆ ಕೋಣೆಯ ವಾಸ್ತುವಿನ ಒಳ್ಳೆಯದಾಗಲಿ, ಅಥವಾ ಕೆಟ್ಟದಾಗಲಿ, ಆ ಗೃಹಸ್ಥನ ಮೇಲೆ ಖಚಿತವಾಗಿಯೂ ಪ್ರಭಾವ ಬೀರುತ್ತದೆ. ಹೀಗಾಗಿಯೇ ಮನೆ ಮತ್ತು ಗೃಹಸ್ಥರ ಆಸ್ತಿ-ಪಾಸ್ತಿಗಳು ಒಂದು ತೂಕ ಎನಿಸಿದರೆ, ಆತನ ಮಲಗುವ ಕೋಣೆ ಇನ್ನೊಂದು ತೂಕ ಎನಿಸುತ್ತದೆ. ಕಾರಣ - ಯಜಮಾನ ಎಲ್ಲಿ ಓಡಾಡಿದರೂ, ಏನೆಲ್ಲಾ ವ್ಯವಹಾರ ಮಾಡಿದರೂ ಕೊನೆಗೆ ಮನೆ ಸೇರುತ್ತಾನೆ. ಅದರಲ್ಲೂ ಹೆಚ್ಚು ಕಾಲ ಬೆಡ್ ರೂಮಿನಲ್ಲಿರುತ್ತಾನೆ. ಹೀಗಾಗಿ ಮಲಗುವ ಕೋಣೆಗೆ ವಾಸ್ತುವಿನಲ್ಲಿ ಪ್ರಾಶಸ್ತ್ಯ ಹೆಚ್ಚಾಗಿದೆ.


ಒಂದು ವೇಳೆ ಇಡೀ ಮನೆಯನ್ನು ವಾಸ್ತು ಪ್ರಕಾರ ಸರಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕನಿಷ್ಠ ಮಲಗುವ ಕೋಣೆಯನ್ನಾದರೂ ಸರಿಮಾಡಿಕೊಂಡು ನಿರ್ದಿಸಿದರೆ ಅದರ ಪ್ರಭಾವದಿಂದ

ಯಜಮಾನನಿಗೆ ಶುಭವಾಗಿ ಜೀವನದಲ್ಲಿ ಯಶಸ್ಸು ಸಾಧಿಸುತ್ತಾನೆ. ಆದ್ದರಿಂದಲೇ ನೈಋತ್ಯ ದಿಕ್ಕಿನಲ್ಲೇ ಬೆಡ್‌ರೂಮ್ ಇರಬೇಕಾದುದು ವಾಸ್ತು ಪ್ರಕಾರ ಕಡ್ಡಾಯ.

ಇದಕ್ಕಿಂತಲೂ ಇನ್ನೊಂದು ವಿಧಾನ ಮತ್ತಷ್ಟು ಶುಭ ಫಲಗಳನ್ನು ನೀಡುತ್ತದೆ. ಅದಂದರೆ - ನೈಋತ್ಯದಲ್ಲಿ ಸ್ಟೋರ್ ರೂಮ್ ಹಾಗೂ ಅದರ ಪಕ್ಕದಲ್ಲೇ ಪಶ್ಚಿಮದ ಕಡೆಗೋ ಅಥವಾ ದಕ್ಷಿಣದಡೆಗೋ ಬೆಡ್‌ರೂಮ್ ವ್ಯವಸ್ಥೆ ಮಾಡಿಕೊಂಡು ಬಳಸುವುದು ಅತ್ಯಂತ ಶ್ರೇಷ್ಠ. ಒಂದು ವೇಳೆ ನೈಋತ್ಯದಲ್ಲಿ ಸ್ಟೋರ್ ರೂಮ್ ಮಾಡಿಕೊಂಡರೆ ಅದರ ನೆಲ ಮನೆಯ ಉಳಿದ ನೆಲದ ಮಟ್ಟಕ್ಕಿಂತಲೂ ಎತ್ತರವಾಗಿದ್ದರೆ ಎಲ್ಲ ರೀತಿಯಲ್ಲೂ ಶುಭಕರ. ನಿಜಕ್ಕೂ ಇದು ಅದ್ವಿತೀಯ ವಿಧಾನ. ಆದರೆ ಬಹಳಷ್ಟು ಜನರು ನೈಋತ್ಯದಲ್ಲಿ ಸ್ಟೋರ್ ರೂಂ ಇರಲು ಇಷ್ಟಪಡುವುದಿಲ್ಲ. ಅಲ್ಲಿ ಕೇವಲ ಬೆಡ್‌ರೂಮ್ ಮಾಡಿಕೊಂಡು ಬೇರೆಡೆ ಸ್ಟೋರ್ ರೂಂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ.

ಕಾರು ಷೆಡ್

ಕಾರು ಹಾಗೂ ಇತರ ಲಘು ವಾಹನಗಳನ್ನು ಹೊಂದಿರುವವರು ಕಾಂಪೌಂಡಿನಲ್ಲಿ ಷೆಡ್ ನಿರ್ಮಿಸಿಕೊಳ್ಳುತ್ತಾರೆ. ಕಾರು ಎನ್ನುವುದು ಶಕ್ತಿಯುತ ವಾಹನವಾದ್ದರಿಂದ ನೈಋತ್ಯದಲ್ಲಿ ಷೆಡ್‌ನ್ನು ವಾಸ್ತು ಪ್ರಕಾರ ನಿರ್ಮಿಸಿಕೊಳ್ಳುವುದು ಸೂಕ್ತ. ಪೂರ್ವ ಹಾಗೂ ಉತ್ತರ ದಿಕ್ಕುಗಳಲ್ಲಿ ಬಾಗಿಲಿರುವವರು ಮನೆಯನ್ನು ಸುತ್ತಿಕೊಂಡು ನೈಋತ್ಯದಲ್ಲಿ ಕಾರು ಇಡಲು ಸ್ಥಳಾವಕಾಶವಿಲ್ಲ. ಆದ್ದರಿಂದ ಪೂರ್ವ ಬಾಗಿಲಿನವರು, ಪೂರ್ವ-ಆಗ್ನೇಯದಲ್ಲಿ ಇಲ್ಲವೇ ಸ್ಥಳಾವಕಾಶವಿದ್ದರೆ ಉತ್ತರ-ವಾಯುವ್ಯದಲ್ಲಿ ಕಾರು ಷೆಡ್ ಹಾಕಿಕೊಳ್ಳಬಹುದು. ಈ ಷೆಡ್ ಪ್ರಧಾನ ಗೃಹಕ್ಕೆ ಮತ್ತು ಪೂರ್ವದ ಗೋಡೆಗೆ ತಗಲದಂತೆ ಆಗ್ನೇಯ ಭಾಗದಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ಕಾರು ಷೆಡ್ ದಕ್ಷಿಣ ಗೋಡೆಗೆ ಹೊಂದಿಕೊಂಡಿದ್ದರೆ ಯಾವುದೇ ಅಪಾಯವಿಲ್ಲ.



ಉತ್ತರ ದಿಕ್ಕಿನವರು ವಾಯುವ್ಯ ಭಾಗದಲ್ಲಿ ಕಾರು ಷೆಡ್ ನಿರ್ಮಿಸಿಕೊಳ್ಳಬಹುದು. ಆದರೆ ಪ್ರಧಾನ ಗೃಹ ಹಾಗೂ ಉತ್ತರ- ವಾಯುವ್ಯ ಗೋಡೆಗೆ ಇದು ಹೊಂದಿಕೊಂಡಿರಬಾರದು. ಒಂದು ವೇಳೆ ಈ ಷೆಡ್ ಪಶ್ಚಿಮದ ಗೋಡೆಗೆ ತಗಲಿದರೆ ಸಮಸ್ಯೆಯೇನೂ ಇಲ್ಲ.

ದಕ್ಷಿಣದ ಬಾಗಿಲಿನವರು, ಕಾರಿನ ಷೆಡ್‌ಗಾಗಿ ನೈಋತ್ಯದಲ್ಲಿ ಜಾಗಬಿಟ್ಟುಕೊಂಡು ಮನೆ ಕಟ್ಟಿಕೊಳ್ಳಬಹುದು. ಒಂದು ವೇಳೆ ನೈಋತ್ಯದಲ್ಲಿ ಇಷ್ಟು ಸ್ಥಳ ಬಿಡಲು ಇಷ್ಟವಿಲ್ಲದಿದ್ದರೆ, ವಾಯುವ್ಯ


ಭಾಗದಲ್ಲಿ ಷೆಡ್ ಕಟ್ಟಬಹುದು. ಆದರೆ ವಾಯುವ್ಯದಲ್ಲಿ ಸಾಕಷ್ಟು ಸ್ಥಳ ಇಲ್ಲದಿದ್ದರೆ, ಕಾರನ್ನು ದಕ್ಷಿಣ-ಆಗ್ನೇಯದಲ್ಲಿ ನಿಲ್ಲಿಸಬೇಕು. ಆದರೆ, ಈಶಾನ್ಯ ಭಾಗದಲ್ಲಿ ಕಾರನ್ನು ನಿಲ್ಲಿಸಲೇಬಾರದು, ನೆನಪಿಡಿ. ಬಹಳಷ್ಟು ದಕ್ಷಿಣ ಬಾಗಿಲಿನ ಮನೆಯವರು ಈಗಲೂ ಈಶಾನ್ಯದಲ್ಲೇ ಕಾರು ನಿಲುಗಡೆ ಪದ್ಧತಿ ಅನುಸರಿಸುತ್ತಿದ್ದಾರೆ.

ಪಶ್ಚಿಮ ಬಾಗಿಲಿನವರು, ನೈಋತ್ಯದಲ್ಲಿ ಷೆಡ್‌ಗೆ ಜಾಗಬಿಟ್ಟು ಮನೆ ಕಟ್ಟಿಕೊಳ್ಳಬಹುದು. ಒಂದು ವೇಳೆ, ನೈಋತ್ಯದಲ್ಲಿ ಸೂಕ್ತ ಸ್ಥಳ ಇಲ್ಲದಿದ್ದರೂ ಅವರು ಆಗ್ನೇಯ ಭಾಗದಲ್ಲಿ ಕಾರು ಷೆಡ್ ವ್ಯವಸ್ಥೆ ಮಾಡಿಕೊಳ್ಳಬಹುದು.


ಬೀದಿಶೂಲೆ ಪರಿಣಾಮ - ದೋಷಗಳು :- ಮನೆಗೆ ಹೊಂದಿಕೊಂಡಿರುವ ಬೀದಿಯಿಂದ ಮನೆಯ ಮೇಲಾಗುವ ಪರಿಣಾಮಗಳು ಅಥವಾ ದೋಷಗಳನ್ನು ಇಂಗ್ಲಿಷಿನಲ್ಲಿ ಇದನ್ನು 'ಸ್ಟ್ರೀಟ್ ಪೋಕಸ್' ಎನ್ನುತ್ತಾರೆ.

ಹಿಂದಿನ ಕಾಲದಲ್ಲಿ ಬೀದಿಯ ಪರಿಣಾಮಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡಿರಲಿಲ್ಲ. ಈ ಬಗ್ಗೆ ಸಂಪೂರ್ಣ ವಿಶ್ಲೇಷಣೆಯೂ ಆಗಿರಲಿಲ್ಲ ಎಂದು ಹೇಳಬಹುದು. ಆದರೆ, ಆಧುನಿಕ ವಾಸ್ತು ಶಾಸ್ತ್ರಜ್ಞರು ಬೀದಿ ದೃಷ್ಟಿ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದ್ದಾರೆ. ನಾವು ವಾಸ್ತು ಪ್ರಕಾರ ಮನೆ ಕಟ್ಟಿಕೊಂಡಿದ್ದರೂ ಹೊರಗೆ ಯಾವುದಾದರೂ ಬೀದಿ ಮನೆಗೆ ಹೊಂದಿಕೊಂಡಿದ್ದರೆ, ಅದನ್ನು ಬೀದಿ ಶೂಲೆ ಇಲ್ಲವೇ ಬೀದಿಯ ದೃಷ್ಟಿ ಎಂದು ಕರೆಯಲಾಗುತ್ತದೆ. ಒಳ್ಳೆಯದನ್ನು ಬೀದಿ ದೃಷ್ಟಿ ಎಂದು ಕರೆದರೆ, ಕೆಟ್ಟ ಪರಿಣಾಮಗಳನ್ನು ಬೀದಿ ಶೂಲೆ ಎನ್ನುತ್ತಾರೆ.

ಪೂರ್ವ-ಈಶಾನ್ಯದ ಪರಿಣಾಮಗಳನ್ನು ಬೀದಿ ಶೂಲೆ ಎಂದು ಕರೆಯದೆ, ಬೀದಿ ದೃಷ್ಟಿ ಎನ್ನುತ್ತಾರೆ. ಹಾಗೆಯೇ ಪೂರ್ವ-ಆಗ್ನೇಯ ಬೀದಿ ದೃಷ್ಟಿ ಎನ್ನುವುದಿಲ್ಲ; ಪೂರ್ವ-ಆಗ್ನೇಯ ಬೀದಿಶೂಲೆ ಎಂದು ಕರೆಯುತ್ತಾರೆ.



ಈ ನಕ್ಷೆಯಲ್ಲಿ ಕಾಣುವುದು ದಕ್ಷಿಣಾದಲ್ಲಿ ಬೀದಿ ಹೊಂದಿರುವ ಮನೆ. ಈ ಬೀದಿಯ ಅಗಲ ಕಡಿಮೆಯಾಗಿದ್ದು, ಚಿಕ್ಕ ಬೀದಿ ಎನಿಸಿಕೊಳ್ಳುತ್ತದೆ. ಅದೇ ಈ ಮನೆಗೆ ದಕ್ಷಿಣ-ಆಗ್ನೇಯ ಬೀದಿಶೂಲೆ - ಏರ್ಪಟ್ಟಿರುವುದನ್ನು ಗಮನಿಸಿ. ಈ ರಸ್ತೆ ಎಷ್ಟು ದೊಡ್ಡದಾಗಿದೆಯೋ, ವಿಶಾಲವಾಗಿ ಪ್ರಬಲವಾಗಿ ಮನೆಯನ್ನು ಅಂಟಿಕೊಂಡಿದೆ ಎಂಬುದು ಗಮನಿಸಬಹುದು. ಇದನ್ನೇ ಬಲವಾಗಿ ತಗಲುವ ದೋಷ ಅಥವಾ ಬೀದಿಶೂಲೆ ಎನ್ನುತ್ತಾರೆ. ಇದರ ಪ್ರಭಾವ ಮನೆಯ ಮೇಲೆ ಗಾಢವಾಗಿರುತ್ತದೆ. ಶುಭ-ಅಶುಭಗಳ ಬಗ್ಗೆ ನಂತರ ವಿವರವಾಗಿ ಚರ್ಚಿಸೋಣ. ಈಗ ದುರ್ಬಲವಾದ ಬೀದಿಶೂಲೆಯನ್ನು ಗಮನಿಸಿ...



ಮನೆಯ ಉತ್ತರ ಮತ್ತು ಪೂರ್ವ ದಿಕ್ಕುಗಳ ನಡುವಣ ಪ್ರದೇಶ ಈಶಾನ್ಯ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈಶಾನ್ಯ ಮೂಲೆಗೆ ತಗಲುವ ಪರಿಣಾಮಗಳನ್ನು ನಿಶ್ಚಿತವಾಗಿಯೂ ಈಶಾನ್ಯ ಬೀದಿ ದೃಷ್ಟಿ ಎಂದು ಕರೆಯುತ್ತಾರೆ.

ಮೇಲಿನ ನಕ್ಷೆಯಲ್ಲಿ ಮನೆಗೆ ಈಶಾನ್ಯ ಬೀದಿ ದೃಷ್ಟಿ ತಗಲಿರುವುದನ್ನು ಗಮನಿಸಿ. ಇಂತಹ ಈಶಾನ್ಯ ದೃಷ್ಟಿ ಇರುವ ಗೃಹಸ್ಥರು ನಿಜಕ್ಕೂ ಅದೃಷ್ಟವಂತರೆಂದೇ ಹೇಳಬಹುದು. ಒಂದು ವೇಳೆ ಇಂತಹ ಮನೆಗಳ ಮಾರಾಟ ನಿಮ್ಮ ಗಮನಕ್ಕೆ ಬಂದರೆ, ತಡಮಾಡದೆ ಖರೀದಿಸಿ. ಸಾಮಾನ್ಯವಾಗಿ ಇಂತಹ ಮನೆಗಳು ಮಾರಾಟಕ್ಕೆ ಇರುವುದಿಲ್ಲ ಎನ್ನುವುದು ನಿಮಗೆ ಗೊತ್ತಿರಲಿ. ಆದರೆ ಮಾರಾಟಕ್ಕೆ ಇಟ್ಟಲ್ಲಿ, ಮಾರುವವರು ವಿದೇಶಕ್ಕೆ ಅಥವಾ ದೂರ ಪ್ರದೇಶಗಳಿಗೆ ಹೋಗುವ ಸಂದರ್ಭದಲ್ಲಿ ಮಾರಬಹುದೇ ವಿನಾ ಇತರ ದುಷ್ಟಪರಿಣಾಮಗಳಿಂದ ಇದಕ್ಕೆ ಮುಂದಾಗಿದ್ದಾರೆ ಎಂದು ಹೇಳುವಂತಿಲ್ಲ. ಇಂತಹ ಈಶಾನ್ಯ ಪರಿಣಾಮದ ಮನೆಗಳಿಗೆ ಶುಭವೇ ಹೊರತು ಅಶುಭವೆಂಬುದು ಇರುವುದಿಲ್ಲ. ವಾಸ್ತು ಪ್ರಕಾರ ಇಂತಹ ಮನೆಗಳನ್ನು ಕಟ್ಟಿದ್ದರೆ, ಭೂಲೋಕದ ವೈಕುಂಠದಂತೆ ಅದು ಏಳಿಗೆಯಾಗುತ್ತದೆ!

ಶುಭ ಫಲಿತಾಂಶ

ಮನಃಶಾಂತಿ, ನಿರಂತರ ಧನವೃದ್ಧಿ, ವಿದೇಶ ಪ್ರಯಾಣ, ಹಿಡಿದ ಪ್ರತಿ ಕೆಲಸದಲ್ಲೂ ಯಶಸ್ಸು, ದೋಷವಿಲ್ಲದ ಕಾರ್ಯಗಳು, ಮಕ್ಕಳು ವಿದ್ಯೆಯಲ್ಲಿ ಎಲ್ಲರಿಗಿಂತ ಮುಂದಿರುವುದು, ಸಕಲ ಭೋಗ-ಭಾಗ್ಯ, ಸಂಪತ್ತು, ಹೆಚ್ಚಿನ ಕೀರ್ತಿ-ಯಶಸ್ಸು, ತೇಜಸ್ಸು, ಅಪರಿಮಿತ ಆನಂದ ಇತ್ಯಾದಿ.

ಇಲ್ಲೊಂದು ಉದಾಹರಣೆ ಗಮನಿಸಿ! ಕೇರಳದ ರಬ್ಬರ್ ಕಾರ್ಖಾನೆಯ ಯಜಮಾನನ ಮನೆಗೆ ಈಶಾನ್ಯ ಬೀದಿ ದೃಷ್ಟಿ ಇದೆ. ಆದರೆ, ಮನೆಯಿಂದ ಹೊರ ಹೋಗಬೇಕಾದರೆ ಪೂರ್ವ- ಆಗ್ನೇಯದ ಮೂಲಕವೇ ಹೋಗಬೇಕು. ಈತನ ಜೀವನ ತಕ್ಕಡಿಯಂತೆ ಸಾಗುತ್ತಿತ್ತು. ಮೊದಲು ವ್ಯಾಪಾರ-ವ್ಯವಹಾರ ಭಾರೀ ಲಾಭದಲ್ಲಿ ನಡೆಯುತ್ತಿತ್ತು. ಕೆಲ ದಿನಗಳಲ್ಲೇ ಯಾವುದೋ ಸಮಸ್ಯೆಯ ಸುಳಿಗೆ ಸಿಲುಕಿಕೊಂಡು ಸಂಕಷ್ಟ ಪಡುತ್ತಿದ್ದಾನೆ ಈ ಯಜಮಾನ. ನನ್ನ ಸಲಹೆಯಂತೆ ಬಾರಿ ತಿಳಿ ಹೇಳಿದರೂ, ಕಿವಿಗೊಡದ ಆತ, ವಾಸ್ತು ನಿಯಮ ಪಾಲಿಸಿದರೆ ಏನಾಗುತ್ತದೆ ಎಂಬ

ಉಡಾಘೆಯಿಂದ ಅಂತಿಮವಾಗಿ ನಾನು ಮೂರು ಪೂರ್ವ-ಆಗ್ನೇಯ ಬಾಗಿಲು ಮುಚ್ಚಿ ಈಶಾನ್ಯದಲ್ಲಿ ಬಾಗಿಲು ಇಟ್ಟುಕೊಂಡೆ. ಮೂರೇ ತಿಂಗಳಲ್ಲಿ ಎಂ.ಸಿ.ಎ. ಓದಿದ ಆತನ ಹಿರಿಯ ಮಗನಿಗೆ ವಿದೇಶದಲ್ಲಿ ಕೆಲಸ ಸಿಕ್ಕಿ, ಆತ ಅಮೆರಿಕಾಗೆ ತೆರಳಿದ್ದು ಆಯಿತು. ಅದಕ್ಕೆ ಮೊದಲು ನಾಲ್ಕು ಬಾರಿ ಪ್ರಯತ್ನಿಸಿದರೂ ಕೈಗೂಡದ ಪ್ರಯತ್ನ ಕೇವಲ ಬಾಗಿಲು ಬದಲಿಸಿದ ನಂತರ ತಡವಾಗಿಯಾದರೂ ಕೈಗೂಡಿ, ಒಳ್ಳೆಯದಾಯಿತು. ಈ ಹಿಂದೆ ಪದೇ ಪದೇ ಹೇಳಿದರೂ ಕೇಳದಿದ್ದಕ್ಕೆ ಈಗ ಆತ ನೊಂದುಕೊಳ್ಳುತ್ತಿದ್ದಾನೆ. ಇದೀಗ ಆತನಿಗೆ ವಾಸ್ತು ಬಗ್ಗೆ ಸಂಪೂರ್ಣ ನಂಬಿಕೆ ಬಂದಿದೆ.

ಬದುಕು ಯಶಸ್ಸಿನ ಮಾರ್ಗದಲ್ಲಿ ಸಾಗಬೇಕೆಂದರೆ, ಈಶಾನ್ಯ ಬೀದಿದೃಷ್ಟಿ ಜೊತೆಗೆ ಮನೆಯಲ್ಲಿ ವಾಸ್ತು ಪ್ರಕಾರ ಲೋಪ-ದೋಷಗಳಿಲ್ಲದೆ ಅದ್ಭುತ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಈಶಾನ್ಯ ದೃಷ್ಟಿ ಇರುವ ಮನೆ ಕೊಳ್ಳಲು ಸಾಧ್ಯವಾಗದಿದ್ದರೂ, ಬಾಡಿಗೆಗೆ ಸಿಕ್ಕರೂ ಸರಿ ವಿಳಂಬ ಮಾಡದೆ, ನೀವಿರುವ ಮನೆ ಬಿಟ್ಟು ಈಶಾನ್ಯ ವಾಸ್ತು ಮನೆ ಸೇರುವುದರಿಂದ ಶುಭಫಲಗಳನ್ನು ಪಡೆಯಬಹುದು. ಇಂತಹ ಮನೆಗಳಲ್ಲೇ ಮಹಾನ್ ವ್ಯಕ್ತಿಗಳು ಬುದ್ಧಿವಂತರು, ಜ್ಞಾನಶೀಲರು ಜನಿಸುವುದು. ಅಂಥವರಿಗೆ ಜೀವನ ಪರ್ಯಂತ ಲಕ್ಷ್ಮೀ ಒಲಿದಿರುತ್ತಾಳೆ.

ಅಪಾರ್ಟ್‌ಮೆಂಟ್‌ಗಳು

ಮಹಡಿ ಮನೆಗಳ ನಿರ್ಮಾಣವೇ ದೊಡ್ಡದೆನ್ನುವ ದಿನಗಳು ಮುಗಿದಿದ್ದು ಈಗ ಏನಿದ್ದರೂ ಗಗನಚುಂಬಿ ಕಟ್ಟಡಗಳು ಅರ್ಥಾತ್ ಅಪಾರ್ಟ್‌ಮೆಂಟ್‌ಗಳ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದೆ. ಜನಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ, ಎಲ್ಲರಿಗೂ ವಸತಿ ಸಮಸ್ಯೆ ನೀಗಿಸಲು ಬೃಹತ್ ಕಟ್ಟಡಗಳು ತಲೆಎತ್ತುತ್ತಿವೆ. ಯಾವ ಮಹಾನುಭಾವ ಈ ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ನಾಂದಿ ಹಾಡಿದನೋ , ಈಗ ಒಂದೇ ಸ್ಥಳದಲ್ಲಿ ನೂರಾರು ಜನರಿಗೆ ವಾಸಿಸುವ ಅವಕಾಶ ದೊರೆತಿದೆ. ಅಪಾರ್ಟ್‌ಮೆಂಟ್‌ಗಳಿಗೆ ವಾಸ್ತು ಶಾಸ್ತ್ರ ಅನ್ವಯವಾಗದು ಎಂದು ಕೆಲವರು ವಾದಿಸುತ್ತಾರೆ. ಆದರೆ ಜನರು ವಾಸಿಸುವ ಯಾವುದೇ ಸ್ಥಳ ಹಾಗೂ ನಿರ್ಮಾಣ ವಾಸ್ತುವಿನ ವ್ಯಾಪ್ತಿಗೆ ಬರುತ್ತದೆ.

ನಿಯಮದ ಪ್ರಕಾರ ಅಪಾರ್ಟ್‌ಮೆಂಟ್‌ಗೆ ಎರಡು ದ್ವಾರ ಇರಬೇಕು. ಅಪಾರ್ಟ್‌ಮೆಂಟ್‌ಗೆ ಪೂರ್ವದ ಬೀದಿ ಇದ್ದರೆ, ಪೂರ್ವ-ಈಶಾನ್ಯದಲ್ಲಿ ಒಂದು ಗೇಟ್ ಹಾಗೂ ಪೂರ್ವ-ಆಗ್ನೇಯದಲ್ಲಿ ಮತ್ತೊಂದು ಗೇಟ್ ಇಟ್ಟಿರಬೇಕು. ಅಥವಾ ಪೂರ್ವ-ಪಶ್ಚಿಮದಲ್ಲಿ ರಸ್ತೆಗಳು ಇದ್ದರೆ, ಪೂರ್ವದಲ್ಲಿ ಒಂದು ದ್ವಾರ, ಪಶ್ಚಿಮದಲ್ಲಿ ಮತ್ತೊಂದು ದ್ವಾರ ವ್ಯವಸ್ಥೆಯಾಗಿರಬೇಕು. ಅಪಾರ್ಟ್‌ಮೆಂಟ್‌ನ ನೆಲಮಾಳಿಗೆ ಅಥವಾ ಸೆಲ್ಲಾರ್‌ನಲ್ಲಿ ಅಂಗಡಿಗಳು ಇರಬಾರದು. ಇಲ್ಲಿ ಕೇವಲ ಕಾವಲುಗಾರನ ಕೋಣೆ ಬಿಟ್ಟರೆ ಮನೆಗಳನ್ನು ನಿರ್ಮಿಸಬಾರದು.

ಅಪಾರ್ಟ್‌ಮೆಂಟ್ ನಿರ್ಮಾಣಕ್ಕೆ ಮೊದಲು ಈಶಾನ್ಯ ಭಾಗದಲ್ಲಿ ಕೊಳಾಯಿ ಗುಂಡಿ ವ್ಯವಸ್ಥೆ ಮಾಡಿಕೊಳ್ಳಬೇಕು. ಪಶ್ಚಿಮ-ದಕ್ಷಿಣ ಗೋಡೆಗಳ ಬಲವಾಗಿರುವಂತೆ ನಿರ್ಮಿಸಬೇಕು. ಉತ್ತರ-ಪೂರ್ವ ಗೋಡೆಗಳನ್ನು ಸಾಧಾರಣವಾಗಿರುವಂತೆ ಕಟ್ಟಬೇಕು. ಸಾಧ್ಯವಾದಷ್ಟು ಉತ್ತರ ಮತ್ತು ಪೂರ್ವ ಭಾಗದಲ್ಲಿ ಹೆಚ್ಚು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಿ.

ಲಿಫ್ಟ್ ದಕ್ಷಿಣ ಮತ್ತು ಪಶ್ಚಿಮ ಭಾಗದಲ್ಲಿ ಬರದಿರುವಂತೆ ಎಚ್ಚರಿಕೆ ವಹಿಸಿ. ಮಧ್ಯಭಾಗದಲ್ಲಿ ಇಲ್ಲವೇ ಉತ್ತರ-ಪೂರ್ವದಲ್ಲಿ ಲಿಫ್ಟ್ ಇರುವುದು ಒಳ್ಳೆಯದು.

ಇನ್ನು ಮೆಟ್ಟಿಲುಗಳನ್ನು ಈಶಾನ್ಯ, ನೈಋತ್ಯ, ಪೂರ್ವ ಮತ್ತು ಉತ್ತರ ಭಾಗಗಳು ಹೊರತುಪಡಿಸಿ, ಇತರ ಪ್ರದೇಶದಲ್ಲಿ ನಿರ್ಮಿಸಬಹುದು. ದಕ್ಷಿಣದಲ್ಲಿ ಮೆಟ್ಟಿಲು ಇದ್ದರೆ ಅತ್ಯುತ್ತಮ ಫಲ ದೊರೆಯುತ್ತದೆ.

ಅಪಾರ್ಟ್‌ಮೆಂಟಿನಲ್ಲಿ ಪ್ರತಿ ಫ್ಲಾಟಿಗೆ ಈಶಾನ್ಯ ಲೋಪ ಇಲ್ಲದಿರುವಂತೆ ಈಶಾನ್ಯ ಭಾಗದಲ್ಲಿ ಬಾಗಿಲು ಬರುವಂತೆ ವ್ಯವಸ್ಥೆ ಮಾಡುವುದರಿಂದ ಉತ್ತಮ ಫಲಿತಾಂಶ ಸಾಧ್ಯ. ಇನ್ನು ಗೇಟುಗಳ ವಿಷಯಕ್ಕೆ ಬಂದರೆ, ಜನರು ಹೆಚ್ಚು ಓಡಾಡುವ ಪ್ರಧಾನ ಗೇಟನ್ನು ಉನ್ನತ ಸ್ಥಳದಲ್ಲಿ ಅಳವಡಿಸಬೇಕು. ಅಂದರೆ ಪೂರ್ವ ಬೀದಿ ಇರುವ ಅಪಾರ್ಟ್‌ಮೆಂಟಿಗೆ ಪೂರ್ವ-ಈಶಾನ್ಯದಲ್ಲಿ ದೊಡ್ಡಗೇಟ್ ಇರಬೇಕು. ಎರಡನೇ ಗೇಟನ್ನು ಪೂರ್ಣ ಆಗ್ನೇಯವಲ್ಲದಿದ್ದರೂ, ಪೂರ್ವದಲ್ಲಿ ಇಡುವುದು ಒಳ್ಳೆಯದು. ಒಂದು ವೇಳೆ, ಪೂರ್ವ-ಆಗ್ನೇಯದಲ್ಲೇ ಗೇಟ್ ಇಡಬೇಕಾದ ಪರಿಸ್ಥಿತಿ ಬಂದರೆ, ಈಶಾನ್ಯದಲ್ಲಿ ಬಿಗಿಸಿದ ಗೇಟಿಗಿಂತ ಸಣ್ಣದಾಗಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲೊಂದು ಗಮನಾರ್ಹ ಸಂಗತಿಯೆಂದರೆ - ಪ್ರತಿಯೊಬ್ಬರೂ ಈಶಾನ್ಯ ದ್ವಾರದಿಂದಲೇ ಓಡಾಡುವುದು ಉತ್ತಮ. ಆಗ್ನೇಯ ಗೇಟಿಗೆ ಬೀಗ ಹಾಕುವುದು ಶ್ರೇಷ್ಠ. ಈ ಗೇಟಿಗೆ ಕಬ್ಬಿಣದ ತಗಡು ಬಿಗಿಸುವುದು ಇನ್ನೂ ಒಳ್ಳೆಯದು.

ದಕ್ಷಿಣ ಬೀದಿ ಹೊಂದಿರುವ ಅಪಾರ್ಟ್‌ಮೆಂಟಿಗೆ ದಕ್ಷಿಣ-ಆಗ್ನೇಯದಲ್ಲಿ ದೊಡ್ಡ ಗೇಟು ಇಟ್ಟುಕೊಳ್ಳಬೇಕು. ಎರಡನೇ ಗೇಟನ್ನು ದಕ್ಷಿಣದಲ್ಲಿ ಅಳವಡಿಸಬೇಕು. ಇದಕ್ಕೆ ಅನುಕೂಲ ಇಲ್ಲದಿದ್ದರೆ, ದಕ್ಷಿಣ-ನೈಋತ್ಯದಲ್ಲಿ ಸಂಪೂರ್ಣ ನೈಋತ್ಯದಲ್ಲಿ ಅಲ್ಲದೆ ಪಕ್ಕದಲ್ಲಿ ಗೇಟ್ ಅಳವಡಿಸಬೇಕು; ಇದಕ್ಕೆ ಬೀಗ ಹಾಕಿಕೊಂಡು, ಕಬ್ಬಿಣದ ತಗಡು ಬಿಗಿದರೆ ಉತ್ತಮ.

ಪಶ್ಚಿಮದಲ್ಲಿ ಬೀದಿ ಇರುವ ಅಪಾರ್ಟ್‌ಮೆಂಟಿಗೆ ಪಶ್ಚಿಮ-ವಾಯುವ್ಯದಲ್ಲಿ ದೊಡ್ಡ ಗೇಟ್ ಹಾಕಿಕೊಳ್ಳಬೇಕು. ಎರಡನೆಯದನ್ನು ಪಶ್ಚಿಮದಲ್ಲಿ ಇಡಬೇಕು. ಅನುಕೂಲ ಇಲ್ಲದಿದ್ದರೆ, ಪಶ್ಚಿಮ-ನೈಋತ್ಯದಲ್ಲಿ ಗೇಟ್ ಅಳವಡಿಸಿ, ಅದಕ್ಕೂ ಬೀಗ ಹಾಕಿ ತಗಡು ಬಿಗಿಯುವುದರಿಂದ ಉತ್ತಮ ಫಲ ಲಭ್ಯ. ಉತ್ತರದಲ್ಲಿ ಬೀದಿ ಇರುವ ಅಪಾರ್ಟ್‌ಮೆಂಟಿಗೆ ಈಶಾನ್ಯದಲ್ಲಿ ಪ್ರಧಾನ ಗೇಟ್ ಮಾಡಬೇಕು. ಎರಡನೆಯದನ್ನು ಉತ್ತರ ಇಲ್ಲವೇ ಉತ್ತರ-ವಾಯುವ್ಯದಲ್ಲಿ ಅಳವಡಿಸಬೇಕು. ಅದಕ್ಕೂ ಬೀಗ ಜಡಿದು, ಕಬ್ಬಿಣದ ತಗಡು ಬಿಗಿಸುವುದು ಉತ್ತಮ.

ಗಮನಿಸಬೇಕಾದ ಪ್ರಮುಖ ಅಂಶಗಳು

1. ಫ್ಲಾಟ್‌ಗಳಲ್ಲಿ ವಾಸಿಸುವವರು ನಿರ್ವಹಣಾ ವೆಚ್ಚ ಪಾವತಿಸಬೇಕು. ವಾಸ್ತುವನ್ನು ಪಾಲಿಸುವುದರಿಂದ ಈ ನಿರ್ವಹಣೆ ತಕ್ಕಮಟ್ಟಿಗೆ ಕಡಿಮೆಯಾಗುತ್ತದೆ. ವಾಸ್ತುದೋಷವಿರುವ ಅಪಾರ್ಟ್‌ಮೆಂಟುಗಳಲ್ಲಿ ನಿರ್ವಹಣೆ ಹೆಚ್ಚುತ್ತಲೇ ಇರುತ್ತದೆ.

2. ವಾಸ್ತು ಸರಿಯಿಲ್ಲದ ಅಪಾರ್ಟ್‌ಮೆಂಟಿಗೆ ಕಾವಲುಗಾರ ಸರಿಯಾಗಿ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಸರಿಯಾಗಿ ಕೆಲಸ ಮಾಡುವುದಿಲ್ಲ. ಕೆಲವರ ಮಾತನ್ನು ಮಾತ್ರವೇ ಕೇಳುತ್ತಾ

ಉಳಿದವರನ್ನು ನಿರ್ಲಕ್ಷಿಸುತ್ತಾನೆ, ಇಂತಹ ವಾಚ್‌ಮನ್‌ಗಳಿಗೆ ಧನದಾಹ ಹೆಚ್ಚು, ದುಡ್ಡು ಕೊಟ್ಟರೆ ಮಾತ್ರ ಕೆಲಸ, ಇಲ್ಲದಿದ್ದರೆ ಮುಖ ಸಣ್ಣಗೆ ಮಾಡಿಕೊಂಡು ಗೊಣಗುತ್ತ ಕೆಲಸ ಮಾಡುತ್ತಾರೆ.

3. ವಾಸ್ತುದೋಷವಿರುವ ಅಪಾರ್ಟ್‌ಮೆಂಟಿನ ಸಂಪು, ಭಾವಣಿ ಮೇಲಿನ ನೀರಿನ ಟ್ಯಾಂಕ್ ಹಾಗೂ ಕೊಳವೆ ಬಾವಿ ಟ್ಯಾಂಕನ್ನು ಕೆಲಸಗಾರರು ಸರಿಯಾಗಿ ಸ್ವಚ್ಛ ಮಾಡದೆ, ಮಾಡಿದಂತೆ ನಟಿಸುತ್ತಾರೆ.

4. ವಾಸ್ತುದೋಷದ ಅಪಾರ್ಟ್‌ಮೆಂಟಿನಲ್ಲಿ ವಾಸಿಸುವವರು ಅನೇಕ ಕಷ್ಟ-ನಷ್ಟಗಳಿಗೆ ಗುರಿಯಾಗುತ್ತ. ಮೌನವಾಗಿ ನರಕ ಅನುಭವಿಸುತ್ತಿರುತ್ತಾರೆ. ಇವರ ಸಂಕಷ್ಟವನ್ನು ಕೇಳುವವರು ಯಾರು ಇರುವುದಿಲ್ಲ.

5. ಕೇವಲ ಒಂದು ಅಪಾರ್ಟ್‌ಮೆಂಟಿಗೆ ವಾಸ್ತು ಸರಿ ಮಾಡಿ, ನೆಮ್ಮದಿಯ ನಿಟ್ಟುಸಿರು ಬಿಟ್ಟರೆ ಸಾಕಾಗದು. ಎಲ್ಲ ಫ್ಲಾಟ್‌ಗಳಿಗೂ ತಪ್ಪದೆ ವಾಸ್ತು ಅನ್ವಯಿಸುವಂತೆ ಮಾಡಬೇಕು.

6. ಅಪಾರ್ಟ್‌ಮೆಂಟಿನ ನೆಲಮಾಳಿಗೆಯಲ್ಲಿ ಕಾವಲುಗಾರನಿಗೆ ನಿರ್ಮಿಸುವ ಕೋಣೆಯ ಬಾಗಿಲು ಈಶಾನ್ಯ ಭಾಗದಲ್ಲೇ ಇರಬೇಕು. ಇದರ ಪರಿಣಾಮ ವಾಚ್‌ಮನ್ ಅಪಾರ್ಟ್‌ಮೆಂಟ್ ನಿವಾಸಿಗಳ ಶ್ರೇಯಸ್ಸು ಕೋರುವವನಾಗುತ್ತಾನೆ; ಅಲ್ಲದೆ ಸಣ್ಣ-ಸಣ್ಣ ಕಳ್ಳತನಗಳನ್ನು ಕೂಡ ಮಾಡದೆ, ಪ್ರಾಮಾಣಿಕನಾಗಿ ಕೆಲಸ ನಿರ್ವಹಿಸುತ್ತಾನೆ.

ವಾಣಿಜ್ಯ ಸಂಕೀರ್ಣ ನಿರ್ಮಾಣ

ಅನೇಕ ಅಂಗಡಿ-ಮಳಿಗೆಗಳ ಸಮೂಹವನ್ನು ವಾಣಿಜ್ಯ ಸಂಕೀರ್ಣ ಎಂದು ಕರೆಯುತ್ತಾರೆ. ಈ ಸಂಕೀರ್ಣದಲ್ಲಿ ಮಳಿಗೆಗಳು ಮಾತ್ರವಲ್ಲದೆ, ಮನೆ, ಕಚೇರಿ, ಕ್ಯಾಂಟೀನ್ ಮೊದಲಾದವುಗಳೂ ಇರುತ್ತವೆ. ಇಂತಹ ವಾಣಿಜ್ಯ ಸಂಕೀರ್ಣಗಳನ್ನು ವಾಸ್ತು ಪ್ರಕಾರ ನಿರ್ಮಿಸಿದರೆ ಅದರಲ್ಲಿ ಇರುವವರೆಲ್ಲರೂ ಅಭಿವೃದ್ಧಿ ಹೊಂದುತ್ತಾರೆ.

ಇಂತಹ ಕಾಂಪ್ಲೆಕ್ಸಿನಲ್ಲಿ ಎಲ್ಲಿ ಸ್ಥಳ ಖಾಲಿ ಬಿಟ್ಟರೂ, ಬಿಡದಿದ್ದರೂ ಉತ್ತರ ಭಾಗದಲ್ಲಿ ಮಾತ್ರ ಹೆಚ್ಚಿಗೆ ಸ್ಥಳ ಖಾಲಿ ಬಿಡಬೇಕಾದುದು ಕಡ್ಡಾಯ. ಈ ವಿಷಯದಲ್ಲಿ ರಾಜಿಯಾಗುವುದು ಒಳ್ಳೆಯದಲ್ಲ. ಈಶಾನ್ಯದಲ್ಲಿ ಗುಂಡಿ ಅಥವಾ ತೊಟ್ಟಿ ನಿರ್ಮಿಸಬೇಕು. ನೈಋತ್ಯ ಪಶ್ಚಿಮ ಮತ್ತು ದಕ್ಷಿಣ ಭಾಗದ ಗೋಡೆಗಳನ್ನು ಹೆಚ್ಚು ದಪ್ಪವಾಗಿ ನಿರ್ಮಿಸಬೇಕು.

ಸಂಕೀರ್ಣದಲ್ಲಿನ ಅಂಗಡಿ-ಮಳಿಗೆಗಳು ಪರಸ್ಪರ ಎದುರಾಗದಿರುವಂತೆ, ಒಂದಕ್ಕೊಂದು ಅಡ್ಡವಾಗದಂತೆ ಎಚ್ಚರಿಕೆ ವಹಿಸಬೇಕು. ಆದರೆ ಅಂಗಡಿಗಳು ಒಂದಕ್ಕೊಂದು ಎದುರಿಗೆ ಇದ್ದರೆ ಯಾವುದೇ ತೊಂದರೆ ಇಲ್ಲ.

ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮೊದಲೇ ಇಂಜಿನಿಯರ್ ಹಾಗೂ ವಾಸ್ತು ಶಾಸ್ತ್ರಜ್ಞರ ವಿಷಯದಲ್ಲಿ ಸ್ವಲ್ಪವೂ ರಾಜಿಯಾಗದೆ ಖರ್ಚು ಸ್ವಲ್ಪ ಹೆಚ್ಚಾದರೂ ಸೂಕ್ತ ನಕ್ಷೆ ರೂಪಿಸಿಕೊಂಡು ನಿರ್ಮಾಣಕಾರ್ಯ ಕೈಗೊಳ್ಳುವುದು ಶ್ರೇಷ್ಠ. ಇದರಿಂದ ಕಾಂಪ್ಲೆಕ್ಸ್ ಮಾಲಿಕನಿಗೆ ಬಾಡಿಗೆದಾರರು ಸಕಾಲಕ್ಕೆ ಬಾಡಿಗೆ ಪಾವತಿಸುತ್ತ ಅನುಕೂಲವಾಗಿರುತ್ತಾರೆ. ಮಾಲಿಕನಿಗೆ ಯಾವುದೇ ತೊಂದರೆಯೂ ಇರುವುದಿಲ್ಲ. ಸಣ್ಣ ತಪ್ಪು ನಡೆದರೂ ಅಂಗಡಿಗಳ ಬಾಡಿಗೆದಾರರೊಂದಿಗೆ ಜಗಳ - ವೈಮನಸ್ಯಕ್ಕೆ ದಾರಿಯಾಗುತ್ತದೆ.

ಸರಿಯಾಗಿ ಬಾಡಿಗೆ ನೀಡುವುದಿಲ್ಲ; ಅಂಗಡಿಯನ್ನು ಬಿಡುವುದಿಲ್ಲ. ಕಾಂಪ್ಲೆಕ್ಸ್ ಮಾಲಿಕನಿಗೆ ಈ ಚಿಂತೆಯಲ್ಲೇ ಪ್ರತಿದಿನವೂ ಕಿರಿಕಿರಿ, ಪಂಚಾಯ್ತಿಗಾಗಿ ನಾಯಕರನ್ನು ಆಶ್ರಯಿಸುವುದು, ಪೊಲೀಸ್ ಠಾಣೆಗೆ ಎಡತಾಕುವುದು, ಸ್ವಂತ ಊರಿನಿಂದ ತನ್ನ ಬೆಂಬಲಿಗರನ್ನು ಕರೆಸಿಕೊಳ್ಳುವುದು... ಒಂದೇ, ಎರಡೇ ನಾನಾ ರೀತಿಯ ತಾಪತ್ರಗಳು. ವಾಸ್ತು ವಿಷಯದಲ್ಲಿ ರಾಜಿಯಾದರೆ ಯಾರಿಗೇ ಆಗಲಿ ಇದೇ ರೀತಿ ಆಗುವುದು.

ಶಾಲಾ-ಕಾಲೇಜುಗಳು

ಹಿಂದೆ ಎಲ್ಲೆಡೆ ಕೇವಲ ಸರ್ಕಾರಿ ಶಾಲೆಗಳಿದ್ದವು. ಈಗ ಶಿಕ್ಷಣ ಕ್ಷೇತ್ರದಲ್ಲಾದ ಕ್ರಾಂತಿಯಿಂದಾಗಿ ಬೀದಿಗೊಂದರಂತೆ ಖಾಸಗಿ ಶಾಲೆಗಳು ತಲೆಎತ್ತುತ್ತಿವೆ. ಪೈಪೋಟಿ ತಾರಕ್ಕೇರುತ್ತಿದ್ದಂತೆ ಶಾಲೆಗಳಿಗೆ ಮಕ್ಕಳ ಸೇರ್ಪಡೆಯಲ್ಲಿ ಶ್ರದ್ಧೆ ತೋರಿಸುವ ಖಾಸಗಿಯವರು, ನಂತರ ಉಳಿದ ವಿಷಯಗಳ ಬಗ್ಗೆ ಅಶ್ರದ್ಧೆ ತೋರಿಸುತ್ತಿದ್ದಾರೆ. ಬಹುತೇಕ ಶಾಲೆಗಳಿಗೆ ಹಣ ಗಳಿಕೆಯೇ ಪ್ರಮುಖ ಉದ್ದೇಶವಾಗಿದೆ. ಇವರಿಗೆ ಸಹಕರಿಸಲೆಂಬಂತೆ ಸರ್ಕಾರಿ ಶಾಲೆಗಳಲ್ಲಿ ತಮ್ಮ ಶಕ್ತಿಮೀರಿ ಮಕ್ಕಳ ಬಗ್ಗೆ ಅಶ್ರದ್ಧೆ ತೋರಿಸಲಾಗುತ್ತಿದೆ. ಈಗ ಸರ್ಕಾರಿ ಶಾಲೆಯಲ್ಲಿ ಓದುವವರೇ ಕಡಿಮೆ. ಬೋಧನೆ ಹಾಗೂ ಇತರ ಪರಿಣಾಮಕಾರಿ ಶಿಕ್ಷಣ ಕ್ರಮಗಳಿಂದಾಗಿ ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆ-ಕಾನ್ವೆಂಟ್‌ಗಳಿಗೆ ಸೇರಿಸಲು ಇಷ್ಟ ಪಡುತ್ತಾರೆ ಎನಿಸಿ ಸರ್ಕಾರಿ ಶಾಲೆಗಳಿಗಲ್ಲ.

ಯಾವುದೇ ಶಾಲೆ ವಾಸ್ತು ಪ್ರಕಾರ ನಿರ್ಮಾಣಗೊಂಡಿದ್ದರೆ, ಅದರ ಬಗ್ಗೆ ಆಕರ್ಷಣೆ ಹೆಚ್ಚು ಪಾಲಕರು ಮಕ್ಕಳೊಂದಿಗೆ ಈ ಶಾಲೆಯನ್ನೇ ಆಶ್ರಯಿಸುತ್ತಾರೆ.

ನಂತರ ಆ ಶಾಲೆಗೆ ಉತ್ತಮ ಉಪಾಧ್ಯಾಯರು ದೊರೆತು, ಆಡಳಿತ ಮಂಡಳಿ ಮಾತನ್ನು ಶ್ರದ್ಧೆಯಿಂದ ಕೇಳಿ, ಮಕ್ಕಳ ಅಭಿವೃದ್ಧಿಗೆ ಶ್ರಮಿಸುವರು. ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬೋಧನಾ ಕ್ರಮಗಳನ್ನು ವಿವರಿಸುವರು. ವಿದ್ಯಾರ್ಥಿಗಳು ಪ್ರಗತಿ ಹೊಂದುವುದು ಮಾತ್ರವಲ್ಲ; ಶಾಲೆಗೂ ಒಳ್ಳೆಯ ಹೆಸರು ಬಂದು, ಪಾಲಕರ ದೃಷ್ಟಿಗೆ ಬಿದ್ದು ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚುತ್ತದೆ; ಪರಿಣಾಮವಾಗಿ ಶಾಲೆಗಳು ಆದಾಯವೂ ಎರಡು ಪಟ್ಟು ಏರುತ್ತದೆ.

ಇದೆಲ್ಲಾ ಸಾಧ್ಯವಾಗುವುದು ವಾಸ್ತುವಿನಿಂದ ವಾಸ್ತು ಪ್ರಕಾರ ಶಾಲಾ-ಕಾಲೇಜಿನ ಕಟ್ಟಡಗಳಿಗೆ ಈಶಾನ್ಯ ಲೋಪ ಇರಬಾರದು; ಬೆಳೆಯುವಂತೆ ಇರಬೇಕು. ದಕ್ಷಿಣ-ಪಶ್ಚಿಮ ಭಾಗಗಳು ಎತ್ತರಕ್ಕಿರಬೇಕು. ಈ ಭಾಗದಲ್ಲಿ ಬಲವಾದ ಮರಗಳನ್ನು ಬೆಳೆಸಬೇಕು. ಪೂರ್ವ-ಉತ್ತರ ಗೋಡೆಗಳಿಗೆ ಸ್ವಲ್ಪ ಎಡಭಾಗದಲ್ಲಿ ಮರಗಳನ್ನು ಬೆಳೆಸಲು ಅಡ್ಡಿಯಿಲ್ಲ. ಒಟ್ಟಾರೆ ಸ್ಥಳದಲ್ಲಿ ಶೇಕಡಾ 5ರಷ್ಟು ಈಶಾನ್ಯ ಭಾಗ ಬಿಟ್ಟು ಉಳಿದೆಡೆ ಎಲ್ಲಿ ಬೇಕಾದರೂ ಗಿಡಗಳನ್ನು ನೆಡಬಹುದು. ಮರ-ಗಿಡಗಳು ಹೆಚ್ಚಿರುವ ಶಾಲೆಗಳಲ್ಲಿ ಮಕ್ಕಳ ಅಭಿವೃದ್ಧಿ ಹೆಚ್ಚಿರುತ್ತದೆ ಎಂಬ ಅಂಶ ನಿಮ್ಮ ಗಮನದಲ್ಲಿರಲಿ. ಶಾಲೆಯ ಆವರಣದಲ್ಲಿ ಸಾಕಷ್ಟು ಬಯಲು ಇದ್ದರೆ, ಮಕ್ಕಳಲ್ಲಿ ಮಾನಸಿಕ ಶಾಂತಿ ಉಂಟಾಗಿ, ಓದಿನ ಬಗ್ಗೆ ಹೆಚ್ಚು ಶ್ರದ್ಧೆ ತೋರಿಸುತ್ತಾರೆ.

ಶಾಲೆಯ ಪ್ರತಿ ಕೋಣೆಗೆ ಈಶಾನ್ಯದಲ್ಲೇ ಬಾಗಿಲಿರುವುದು ಕಡ್ಡಾಯ. ಪ್ರತಿ ತರಗತಿಗೆ ದಕ್ಷಿಣ, ಪಶ್ಚಿಮ ಮತ್ತು ನೈಋತ್ಯ ಹೊರತು ಪಡಿಸಿ ಇತರ ಪ್ರದೇಶದಲ್ಲಿ ವಿಶಾಲ ಕಿಟಕಿಗಳು ಇರುವುದರಿಂದ

ಗಾಳಿ-ಬೆಳಕು ಚೆನ್ನಾಗಿ ಬಂದು ನಿರೀಕ್ಷಿಸಿದ್ದಕ್ಕಿಂತಲೂ ಮಕ್ಕಳ ತೇರ್ಗಡೆ ಪ್ರಮಾಣ ಹೆಚ್ಚುತ್ತದೆ.

ತರಗತಿಗಳ ಮೇಲ್ವಿಚಾರಣೆ ಸ್ವಲ್ಪ ಎತ್ತರದಲ್ಲೇ ಇರಬೇಕು. ಇದರಿಂದ ಶಾಖ ಕಡಿಮೆಯಾಗಿ, ವಿಕಿರಣ ಪ್ರಭಾವ ಇರದು. ಪ್ಲೋರಿಂಗ್ ಎತ್ತರವಾಗಿರುವ ತರಗತಿಯ ಆಕರ್ಷಣೆ ಇನ್ನಷ್ಟು ಹೆಚ್ಚುವುದು. ಇದರಿಂದ ಮಕ್ಕಳ ಸಂಖ್ಯೆಯು ಹೆಚ್ಚಾಗುವುದು. ಶಾಲೆಯ ಕಾಂಪೌಂಡಿನಲ್ಲಿ ನೈಯುತ್ಯ ಭಾಗದಲ್ಲಿ ಉಪಗ್ರಹ ನಿರ್ಮಿಸಿದರೆ ಅದ್ಭುತ ಫಲ ದೊರೆಯುವುದು. ಅಲ್ಲದೆ ಶಾಲೆಯ ನೈಯುತ್ಯದಲ್ಲಿ ಸ್ಟೋರ್ ರೂಂ. ನಿರ್ಮಿಸುವುದು ಒಳ್ಳೆಯದು. ಸ್ಟೋರ್ ರೂಂಗೆ ಹೊಂದಿಕೊಂಡು ಪೂರ್ವ ಇಲ್ಲವೇ ಉತ್ತರದಲ್ಲಿ ಪ್ರಿನ್ಸಿಪಾಲರ ಕೋಣೆ ಇರಬೇಕು; ಇದಕ್ಕೆ ತಗುಲಿದಂತೆ ಉಪಾಧ್ಯಾಯರಿರುವ ಸ್ಟಾಫ್ ರೂಮ್ ವ್ಯವಸ್ಥೆಯಾಗಬೇಕು.

ಶಾಲೆಗೆ 'ಪೂರ್ವ ತ್ರಿಶಾಲ ನಿರ್ಮಾಣ' ಒಳ್ಳೆಯದು. ಇದರ ನಂತರ ಉತ್ತರ ತ್ರಿಶಾಲ ನಿರ್ಮಾಣವೂ ಉತ್ತಮ ಫಲ ನೀಡುತ್ತದೆ. ಶಾಲೆ ಬೃಹತ್ ಕಟ್ಟಡಗಳಾಗಿರುವುದರಿಂದ. ಮಕ್ಕಳಿಗೆ ಜೀವನಪರ್ಯಂತ ಬೋಧಿಸುವ ಕೇಂದ್ರಗಳಾಗಿರುವುದರಿಂದ ವಾಸ್ತುತಜ್ಞರ ಸಮೀಕ್ಷೆ ಹಾಗೂ ಇಂಜಿನಿಯರುಗಳ ನಕ್ಷೆ ಪ್ರಕಾರ ವಾಸ್ತುವಿನಲ್ಲಿ ಬದಲಾವಣೆ ಮಾಡಿದಲ್ಲಿ ಆಡಳಿತ ಮಂಡಳಿ ಯಶಸ್ಸು ಸಾಧಿಸುವುದು ದಿಟ. ವಾಸ್ತು ಸರಿಯಾಗಿರುವ ಶಾಲೆಗಳಿಂದ ಈಗ ರ್ಯಾಂಕ್ ವಿದ್ಯಾರ್ಥಿಗಳು ಹೊರಬರುತ್ತಿದ್ದಾರೆ. ಅದೇ ವಾಸ್ತು ದೋಷವಿರುವ ಶಾಲೆಗಳಲ್ಲಿ ತೇರ್ಗಡೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ.

ಬೆಂಗಳೂರಿನ ಆಡಳಿತ ಮಂಡಳಿಯೊಂದು ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಹೆಸರಾಂತ ವಾಸ್ತು ತಜ್ಞರನ್ನು ಸಂಪರ್ಕಿಸಿತು. ಆದರೆ ತಜ್ಞರಿಗೆ ವಾಸ್ತು ಸಂಭಾವನೆ ಹೆಚ್ಚಾಯಿತೆಂದು ಡೋಂಗಿ ವ್ಯಕ್ತಿಗಳಿಂದ ವಾಸ್ತು ಪರಿಶೀಲನೆ - ಸಲಹೆ ಪಡೆದು ಕಟ್ಟಡ ನಿರ್ಮಿಸಿತು. ಆದರೆ ಅಚ್ಚರಿಯೆಂಬಂತೆ ಮೂರು ವರ್ಷಗಳಲ್ಲೇ ಈ ಆಡಳಿತ ಮಂಡಳಿ ಹೇಳಹೆಸರಿನಲ್ಲಿದ್ದಂತೆ ಅದೃಶ್ಯವಾಯಿತು. ಇದು ನಿಜವಾಗಿಯೂ ನಡೆದ ಘಟನೆ.

ಶಾಲಾ ಕಟ್ಟಡ ನಿರ್ಮಾಣ ವೆಚ್ಚ 18 ಲಕ್ಷ ರೂಪಾಯಿ. ಪ್ರಖ್ಯಾತ ವಾಸ್ತು ತಜ್ಞರು ಕೇಳಿದ್ದು ಕೇವಲ 15 ಸಾವಿರ ರೂಪಾಯಿ. ಆದರೆ ಇದಕ್ಕೆ ಚೌಕಾಸಿ ಮಾಡಿದ ಬೆಂಗಳೂರಿನ ಶಾಲೆಯವರು. ಅನಾಮಿಕನೊಬ್ಬನಿಗೆ 516 ರೂಪಾಯಿ ನೀಡಿ, ವಾಸ್ತು ಸಲಹೆ ಪಡೆದ ಪರಿಣಾಮ ಭಾರೀ ಪೆಟ್ಟು ತಿಂದು ಲಕ್ಷಾಂತರ ರೂಪಾಯಿ ನಷ್ಟಕ್ಕೆ ಗುರಿಯಾಗಿದ್ದು ಇತಿಹಾಸ. ವಾಸ್ತು ಸಂಭಾವನೆ ನೀಡಲು ಹಿಂಜರಿಯುವವರು ಅಭಿವೃದ್ಧಿ ಹೊಂದುವುದು ಕಷ್ಟ ಒಂದು ವೇಳೆ, ಅವರು ಸೂಕ್ತ ಸಂಭಾವನೆ ನೀಡಿ, ಯೋಗ್ಯ ತಜ್ಞರಿಂದ ವಾಸ್ತು ಸಲಹೆ ಪಡೆದಿದ್ದರೆ ಇಂದು ಆ ಶಿಕ್ಷಣ ಸಂಸ್ಥೆ ಜನಪ್ರಿಯವಾಗಿರುತ್ತಿತ್ತೋ ಏನೋ? ನಿಜಕ್ಕೂ ಇದೊಂದು ನೋವಿನ ಪ್ರಸಂಗ.

ಆಸ್ಪತ್ರೆ

ಮೊದಲು ನಮ್ಮಲ್ಲಿ ದೊಡ್ಡ-ದೊಡ್ಡ ಸರ್ಕಾರಿ ಆಸ್ಪತ್ರೆಗಳು ಹೆಚ್ಚಿದವು. ಆದರೆ, ವೈದ್ಯಕೀಯ ಚಿಕಿತ್ಸೆ ಬೇಡಿಕೆ ಹೆಚ್ಚಿದಂತೆಲ್ಲಾ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಹಾಗೂ ಪ್ರತಿ ಊರಿನಲ್ಲಿ ನಾಯಿ ಕೊಡೆಗಳಂತೆ ಕ್ಲಿನಿಕ್‌ಗಳು ತಲೆ ಎತ್ತಿವೆ. ವಾಸ್ತು ಪ್ರಕಾರ ನಿರ್ಮಾಣಗೊಂಡ

ಆಸ್ಪತ್ರೆಗಳು ಸದಾ ರೋಗಿಗಳಿಂದ ತುಂಬಿರುತ್ತವೆ. ಎಲ್ಲರೂ ಆರೋಗ್ಯದಿಂದರಬೇಕೆಂದು ನಾವು ಪ್ರಾರ್ಥಿಸುತ್ತೇವೆ. ಆದರೆ ಕೆಲವು ವೈದ್ಯರು ಜನರಲ್ಲಿ ಅನಾರೋಗ್ಯ ಹೆಚ್ಚಾಗಿ ಆಸ್ಪತ್ರೆಗಳಿಗೆ ಬರಬೇಕೆಂದು ಪ್ರಾರ್ಥಿಸುತ್ತಿರುತ್ತಾರೆ.

ವಾಸ್ತು ನಿಯಮ ಅನುಸರಿಸದ ಆಸ್ಪತ್ರೆಗಳಲ್ಲಿ ಎಂತಹ ಪ್ರಸಿದ್ಧ ವೈದ್ಯರಿದ್ದರೂ ರೋಗಿಗಳ ಕೊರತೆಯಿಂದ ನಷ್ಟಕ್ಕೆ ಸಿಲುಕಿ ಕೊನೆಗೆ ಮಾರಿಕೊಳ್ಳಬೇಕಾದ ಪರಿಸ್ಥಿತಿ ತಲೆದೋರುತ್ತದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಭಾರಿ ವೈದ್ಯಕೀಯ ಶಿಕ್ಷಣ ಪಡೆದ ಅನೇಕ ಡಾಕ್ಟರುಗಳೇ ಆರ್ಥಿಕ ನಷ್ಟಕ್ಕೆ ಗುರಿಯಾಗಿ, ಅವಮಾನ ತಡೆಯಲಾರದೆ ಊರು ಬಿಡಬೇಕಾದ ಪ್ರಸಂಗಗಳೂ ಇವೆ. ವಾಸ್ತು ಸರಿಯಾಗಿದ್ದರೆ, ಆಸ್ಪತ್ರೆಗಳು ಅಭಿವೃದ್ಧಿ ಹೊಂದಿ, ವೈದ್ಯರು ನೆಮ್ಮದಿಯಿಂದ ಇರುತ್ತಾರೆ.

ಇಲ್ಲೊಂದು ಪ್ರಸಂಗವನ್ನು ನಿಮಗೆ ಹೇಳಲೇಬೇಕಾಗುತ್ತದೆ. ಆಂಧ್ರ ಪ್ರದೇಶದ ರಾಯಲಸೀಮಾ ಪ್ರಾಂತ್ಯದ ಒಂದು ದೊಡ್ಡ ಆಸ್ಪತ್ರೆ (ಆ ಊರಿನ ಹೆಸರು ಬರೆದರೆ ಈಗಾಗಲೇ ನಾನಾ ಸಮಸ್ಯೆಗಳಲ್ಲಿ ಸಿಲುಕಿ ನಲುಗಿ ಹೋಗುತ್ತಿರುವ ಅವರಿಗೆ ಹೊಸ ಸಮಸ್ಯೆಗಳು ಸೃಷ್ಟಿಯಾಗಬಾರದೆಂಬ ಉದ್ದೇಶದಿಂದ ಊರಿನ ಹೆಸರನ್ನು ನಾನು ಇಲ್ಲಿ ಉಲ್ಲೇಖಿಸಿಲ್ಲ) ಯದು ಮತ್ತೊಂದು ವಿಷಾದದ ಕಥೆ. ಅನೇಕ ವೈದ್ಯರು ಒಗ್ಗೂಡಿ ಭಾರೀ ವೆಚ್ಚದೊಂದಿಗೆ ಬೃಹತ್ ಆಸ್ಪತ್ರೆ ನಿರ್ಮಿಸಿ, ವೈಭವದಿಂದ ಆರಂಭಿಸಿದರು. ಪ್ರಾರಂಭದಲ್ಲಿ ರೋಗಿಗಳ ಕಡಿಮೆ ಆದರೆ ಸಮಸ್ಯೆಗಳು ಹಿಂಡು-ಹಿಂಡಿನಂತೆ ಮುಗಿಬಿದ್ದವು. ಐದು ವರ್ಷಗಳಲ್ಲೇ ಈ ಆಸ್ಪತ್ರೆ ನಿರ್ಮಿಸಿದವರು ನರಕಯಾತನೆ ಅನುಭವಿಸಿ ಸದ್ಯ ಭಾರೀ ನಷ್ಟದಲ್ಲಿ ಬೇರೆಯವರಿಗೆ ಮಾರಿಕೊಂಡಿದ್ದಾರೆ. ಇದ್ದ ಆ ಐದು ವರ್ಷಗಳು ಮನಃಶಾಂತಿ ನಾಶವಾಗಿ ನೂರು ವರ್ಷದ ಆಯಸ್ಸಿನಂತೆ ಸಂಕಟದ ಜೀವನ ನಡೆಸಿದರು. ವಿದ್ಯಾವಂತರಾದರೂ, ಅನಕ್ಷರಸ್ಥರಾದರೂ ವಾಸ್ತು ಪ್ರಕಾರ ಕಟ್ಟಡ ನಿರ್ಮಿಸದಿದ್ದರೆ ಇಂತಹ ಕಷ್ಟ-ನಷ್ಟಗಳಿಗೆ ಗುರಿಯಾಗಿ ಸರ್ವಸ್ವ ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನು ನಿಮ್ಮ ಗಮನಕ್ಕೆ ತರಲು ಈ ಘಟನೆ ವಿವರಿಸಿದ್ದೇನೆ.

ಹೀಗಾಗಿ ಆಸ್ಪತ್ರೆಗಳ ನಿರ್ಮಾಣಕ್ಕೆ ಮೊದಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ವಿವರಿಸಲಾಗಿದೆ.

1. ಈಶಾನ್ಯದಲ್ಲಿ ಗುಂಡಿ ನಿರ್ಮಾಣ ಅತ್ಯಗತ್ಯ.
2. ಆಸ್ಪತ್ರೆಗಳಿಗೆ ಮುಖದ್ವಾರದ ದಿಕ್ಕಿನಲ್ಲಿ ಉನ್ನತ ಸ್ಥಾನದಲ್ಲಿ ಮಾತ್ರವೇ ದ್ವಾರ ಇರಬೇಕು.
3. ಆಸ್ಪತ್ರೆಯ ಎಲ್ಲ ಕೊಠಡಿಗಳಿಗೆ ಈಶಾನ್ಯದಲ್ಲೇ ಬಾಗಿಲಿರಬೇಕು.
4. ದಕ್ಷಿಣ - ಪಶ್ಚಿಮದಲ್ಲಿ ದೊಡ್ಡ ಮರಗಳು, ಕಲ್ಲಿನ ಕಟ್ಟಿಗಳು ಇಲ್ಲವೇ ನೈಋತ್ಯದಲ್ಲಿ ಉಪಗ್ರಹ ವ್ಯವಸ್ಥೆ ಮಾಡಿಕೊಳ್ಳಬೇಕು.
5. ಪ್ರಧಾನ ವೈದ್ಯರು (ಕನ್ವಲ್ವೆನ್ಸಿ ರೂಮ್) ಕುಳಿತುಕೊಳ್ಳುವ ಕೊಠಡಿ. ನೈಋತ್ಯದಲ್ಲಿರುವುದು ಶ್ರೇಷ್ಠ. ಈ ಕೋಣೆಗೆ ಆಗ್ನೇಯದಲ್ಲಾಗಲೀ, ವಾಯುವ್ಯದಲ್ಲಾಗಲೀ ಬಾತ್‌ರೂಮ್ ಹಾಕಿಕೊಳ್ಳುವುದರಿಂದ ಈಶಾನ್ಯ ಭಾಗ ಬೆಳೆಯುತ್ತದೆ. ಇದು ಅತ್ಯಂತ ಮಹತ್ವದ ವಿಷಯ.
6. ಆಸ್ಪತ್ರೆಗಳಿಗೆ ಯಾವುದೇ ಬೀದಿ ದೋಷ ತಗಲದಂತೆ ಎಚ್ಚರಿಕೆ ವಹಿಸಬೇಕು.
7. ಶಸ್ತ್ರಚಿಕಿತ್ಸಾ ಕೇಂದ್ರಗಳಲ್ಲಿ ಅತಿ ಭಾರವಾದ ಯಂತ್ರೋಪಕರಣಗಳಿರುತ್ತವೆ. ಹೀಗಾಗಿ ಆಪರೇಷನ್ ಥಿಯೇಟರ್‌ಗಳನ್ನು ದಕ್ಷಿಣ ಅಥವಾ ಪಶ್ಚಿಮ ಭಾಗದಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು

ಬಳ್ಳಿಯದು. ಇದರ ಪಕ್ಕದಲ್ಲೇ ಐ.ಸಿ.ಯು ಇರಬೇಕು. ನಂತರವೇ ಇತರ ಕೊಠಡಿಗಳು ಬರಬೇಕು.

8. ಪ್ರತಿ ಕೊಠಡಿಗೆ ಉಚ್ಚತ ಸ್ಥಾನದಲ್ಲೇ ಬಾಗಿಲು ಇರಬೇಕು.

ವಾಸ್ತು ಪ್ರಕಾರ ತಲೆಎತ್ತುವ ಆಸ್ಪತ್ರೆಗಳಲ್ಲಿ ರೋಗಿಗಳು ಬೇಗನೇ ಗುಣಮುಖರಾಗಿ ಮನೆಗೆ ವಾಪಸಾಗುವರು. ಪರಿಣಾಮವಾಗಿ ಯಾವುದೇ ಪ್ರಕಟಣೆ ನೀಡದೆ ಆಸ್ಪತ್ರೆ ಜನಪ್ರಿಯತೆ ಹೆಚ್ಚುತ್ತದೆ. ವೈದ್ಯರಲ್ಲಿಯೂ ಒತ್ತಡ ಕಡಿಮೆಯಾಗಿ, ಆಸ್ಪತ್ರೆ ಲಾಭದಲ್ಲಿ ನಡೆಯುವುದು ಸಾಧ್ಯವಾಗುತ್ತದೆ.

ಲಾಡ್ಜ್ - ಅತಿಥಿ ಗೃಹ

ಲಾಡ್ಜ್‌ಗಳನ್ನು ಅತಿಥಿ ಗೃಹ, ವಿಶ್ರಾಂತಿ ಭವನ ಹಾಗೂ ಬಾಡಿಗೆ ಕೊಠಡಿಗಳ ನಿಲಯ ಎಂತಲೂ ಕರೆಯುತ್ತಾರೆ. ವಾಸ್ತು ಪ್ರಕಾರ ನಿರ್ಮಾಣಗೊಳ್ಳದ ಎಷ್ಟೋ ಲಾಡ್ಜ್‌ಗಳು ಕಣ್ಮರೆಯಾಗುತ್ತಿರುವುದನ್ನು ನಾವು ಗಮನಿಸುತ್ತಿರುತ್ತೇವೆ. ವರ್ಷಕ್ಕೋ ಎರಡು ವರ್ಷಕ್ಕೋ ಆಡಳಿತ ಮಂಡಳಿ ಬದಲಾಗುತ್ತಿರುತ್ತದೆ. ಇದಕ್ಕೆ ಕಾರಣ ವಾಸ್ತು ಸರಿಯಾಗಿಲ್ಲದಿರುವುದು. ಉತ್ತಮ ವಾಸ್ತು ಹೊಂದಿರುವ ಲಾಡ್ಜ್‌ಗೆ ಬಂದಿಳಿಯುವ ಗ್ರಾಹಕರು ಹಾಗೂ ಅತಿಥಿಗಳು ತಮ್ಮ ಕೆಲಸಗಳೆಲ್ಲವೂ ಚೆನ್ನಾಗಿ ನಡೆದು, ಮತ್ತೆ ಅದೇ ಊರಿಗೆ ಬಂದಾಗ, ಅದೇ ಲಾಡ್ಜ್‌ನಲ್ಲೇ ಉಳಿಯುತ್ತಾರೆ. ವಾಸ್ತು ದೋಷವಿರುವ ಲಾಡ್ಜ್‌ಗಳಲ್ಲಿ ತಂಗುವ ಜನರು, ತಮ್ಮ ಕೆಲಸಗಳು ಆಗದೆ, ಆ ಲಾಡ್ಜ್ ಎಂದರೆ ಜಿಗುಪ್ಸೆಯಾಗಿ ಬೇರೆಡೆ ಉಳಿಯುವುದು ಸಹಜ. ನಿಮ್ಮ ಊರಿನಲ್ಲಿ ಚೆನ್ನಾಗಿ ನಡೆಯುತ್ತಿರುವ ಹಾಗೂ ನಡೆಯದಿರುವ ಲಾಡ್ಜ್‌ಗಳನ್ನು ಸೂಕ್ಷ್ಮವಾಗಿ ಗಮನಿಸಿ. ಈ ಸಂಗತಿ ತಿಳಿಯುತ್ತದೆ. ವಾಸ್ತು ಉತ್ತಮವಾಗಿರುವ ಲಾಡ್ಜ್‌ಗಳಿಗೆ ಹೆಚ್ಚಿನ ಗ್ರಾಹಕರು ಆಗಮಿಸಿ, ಲಾಭದಲ್ಲಿ ನಡೆಯುವಂತೆ ಮಾಡುತ್ತಾರೆ. ವಾಸ್ತು ಸರಿಯಿಲ್ಲದ ಲಾಡ್ಜ್‌ಗಳು ಜನರೇ ಬಾರದೆ, ವಿದ್ಯುತ್, ನೀರು, ಸಿಬ್ಬಂದಿ ಮೊದಲಾದ ಖರ್ಚು ನಿಭಾಯಿಸಲಾಗದೆ ಮುಚ್ಚುವುದೋ ಇಲ್ಲವೇ, ಮಾಲೀಕತ್ವ ಬದಲಾಗುವುದೋ ಪದೇ ಪದೇ ನಡೆಯುತ್ತಿರುತ್ತದೆ.

ಇಡೀ ಲಾಡ್ಜ್‌ಗೆ ವಾಸ್ತು ಉತ್ತಮವಾಗಿರಬೇಕು. ಜೊತೆಗೆ ಪ್ರತಿ ಕೊಠಡಿಗೂ ವಾಸ್ತು ಸಮರ್ಪಕವಾಗಿರಬೇಕು. ಅಟಾಚ್ಡ್ ಬಾತ್‌ರೂಮ್ ಇರುವ ಕೊಠಡಿಯಲ್ಲಿ ಬಾತ್‌ರೂಮ್ ಆಗ್ನೇಯದಲ್ಲಾಗಲಿ ಅಥವಾ ವಾಯುವ್ಯದಲ್ಲಾಗಲಿ ವ್ಯವಸ್ಥೆಯಾದರೆ ಕೊಠಡಿಯ ಈಶಾನ್ಯ ಭಾಗ ಬೆಳೆದು ಲಾಡ್ಜ್ ಅಭಿವೃದ್ಧಿಯಾಗುತ್ತದೆ. ಸಾಧ್ಯವಾದಷ್ಟೂ ಕೊಠಡಿಯಲ್ಲಿ ಸ್ನಾನಗೃಹವನ್ನು ನೈಋತ್ಯದ ಪಕ್ಕ ಹಾಕಿಕೊಳ್ಳಲೇಬಾರದು.

ಪ್ರತಿ ಕೊಠಡಿಗೆ ಬಾಗಿಲುಗಳು ಈಶಾನ್ಯದಲ್ಲೇ ಇರಬೇಕಾದುದು ಕಡ್ಡಾಯ. ಇಲ್ಲೊಂದು ಘಟನೆ ವಿವರಿಸಬೇಕಾಗುತ್ತದೆ. ಚೆನ್ನೈ ನಗರದಲ್ಲಿ ಮಹಾನಗರ ಪಾಲಿಕೆ ಸ್ಥಳ ಮತ್ತು ಕಟ್ಟಡವನ್ನು ಆರು ಪಾಲುದಾರರು ಒಟ್ಟಾಗಿ 99 ವರ್ಷಗಳ ಗುತ್ತಿಗೆಗೆ ಪಡೆದರು. ಅದನ್ನು ಲಾಡ್ಜ್ ಆಗಿ ಪರಿವರ್ತಿಸಿ ಕೊಠಡಿ ಹಾಗೂ ಆಫೀಸ್ ರೂಮ್‌ಗಳನ್ನು ಅದ್ದೂರಿಯಾಗಿ ವ್ಯವಸ್ಥೆ ಮಾಡಿಕೊಂಡರು. ಇದಕ್ಕೆ ಎರಡು ಕೋಟಿ ರೂಪಾಯಿವರೆಗೂ ವೆಚ್ಚವಾಯಿತು. ಆದರೆ ಲಾಡ್ಜ್ ಹಾಗೂ ಕೊಠಡಿಗಳಿಗೆ ವಾಸ್ತು ಅನುಸರಿಸಿದ ಕಾರಣ 14 ತಿಂಗಳಲ್ಲೇ ಮಾಲೀಕರು ನಷ್ಟದ ಸುಳಿಗೆ ಸಿಲುಕಿ ಅನೇಕ ಸಂಕಷ್ಟಗಳಿಗೆ ಗುರಿಯಾದರು. ಮಹಾನಗರಪಾಲಿಕೆ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರಿಂದ

ಬಿಸಿತುಪ್ಪದಂತೆ ನುಂಗಲಾರದೆ, ಉಗುಳಲಾರದೆ ಪಾಲುದಾರರು ಆ ನಷ್ಟದ ಲಾಡ್ಜನ್ನು ಬೇರೊಬ್ಬರಿಗೆ ಮಾರಾಟ ಮಾಡಿ, ಪ್ರತ್ಯೇಕಗೊಂಡರು. ಲಾಡ್ಜ್ ಖರೀದಿಸಿದ ವ್ಯಕ್ತಿ ವಾಸ್ತು ಪ್ರಕಾರ ಬದಲಾವಣೆ ಕೈಗೊಂಡು, ಅದನ್ನು ಲಾಭದ ಹಾದಿಯಲ್ಲಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ.

ಗಮನಿಸಬೇಕಾದ ಅಂಶ :- ಈ ಆರು ಪಾಲುದಾರರು ಲಾಡ್ಜ್‌ನಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಮೊದಲು ಅನುಭವಿ ವಾಸ್ತು ತಜ್ಞರೊಬ್ಬರನ್ನು ಸಂಪರ್ಕಿಸಿ, ಅವರಿಗೆ 20 ಸಾವಿರ ರೂಪಾಯಿ ಸಂಭಾವನೆ ನೀಡಲು ಇಷ್ಟಪಿಲ್ಲದೆ, ದಾರಿಯಲ್ಲಿ ಹೋಗುವ ದಾಸಯ್ಯನಿಂದ ವಾಸ್ತು ಸಲಹೆ ಪಡೆದು ನಷ್ಟಕ್ಕೆ ಗುರಿಯಾಗಿ, ಭಾರೀ ಅಪಾಯ ಎದುರಿಸುವಂತಾಯಿತು. ಆದರೆ, ಪಾಲುದಾರರು ಬೇರೆಯಾದ ನಂತರ ಲಾಡ್ಜ್ ಕೊಂಡು ಕೊಂಡ ವ್ಯಕ್ತಿ; ವಾಸ್ತು ತಜ್ಞನ ಸಂಭಾವನೆ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸಮರ್ಪಕವಾಗಿ ಬದಲಾವಣೆ ಮಾಡಿಕೊಂಡಿದ್ದರಿಂದ ಅಪಾರ ಲಾಭ ಗಳಿಸುವಂತಾಯಿತು.

ಲಾಡ್ಜ್ ನಿರ್ಮಾಣದಲ್ಲ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ

1. ಲಾಡ್ಜ್‌ಗೆ ನೈಋತ್ಯದಲ್ಲಿ ಸ್ಟಾಕ್ ರೂಂ ಇರಬೇಕು. ಅಲ್ಲಿ ಹಾಸಿಗೆ, ಮಂಚ, ಇತರ ವಸ್ತುಗಳನ್ನು ಇಟ್ಟುಕೊಳ್ಳಬೇಕು. ಅದರ ಪಕ್ಕದಲ್ಲೇ ಇರುವ ಕೊಠಡಿಯಲ್ಲಿ ಅಗತ್ಯವಿದ್ದರೆ ಮಾಲಿಕನು ಇರಬಹುದು, ಇಲ್ಲವೇ ಇತರರಿಗೆ ಬಾಡಿಗೆಗೆ ನೀಡಬಹುದು.

2. ಪ್ರತಿ ಕೊಠಡಿಯ ಬಾಗಿಲು ಈಶಾನ್ಯದಲ್ಲೇ ಇರಬೇಕು. ಇಲ್ಲದಿದ್ದರೆ ಉನ್ನತ ಸ್ಥಾನದಲ್ಲಿ ಬಾಗಿಲು ವ್ಯವಸ್ಥೆಯಾಗಬೇಕು. ಪೂರ್ವಾಭಿಮುಖದ ಕೊಠಡಿಗಳಿಗೆ ಪೂರ್ವ-ಈಶಾನ್ಯದಲ್ಲಿ, ದಕ್ಷಿಣಾಭಿಮುಖದ ಕೊಠಡಿಗಳಿಗೆ ದಕ್ಷಿಣ-ಆಗ್ನೇಯದಲ್ಲಿ, ಪಶ್ಚಿಮಾಭಿಮುಖದ ಕೊಠಡಿಗಳಿಗೆ ಪಶ್ಚಿಮ-ವಾಯುವ್ಯದಲ್ಲಿ ಹಾಗೂ ಉತ್ತರಾಭಿಮುಖ ಕೊಠಡಿಗಳಿಗೆ ಉತ್ತರ-ಈಶಾನ್ಯದಲ್ಲಿ ಬಾಗಿಲು ವ್ಯವಸ್ಥೆಯಾಗಬೇಕು.

3. ಮೇಲಿನ ವಿಧಾನದಂತೆ ಲಾಡ್ಜ್‌ನ ಪ್ರಧಾನ ದ್ವಾರ ದಿಕ್ಕಿನ ಉಚ್ಚ ಸ್ಥಾನದಲ್ಲಿ ಬರುವಂತೆ ಎಚ್ಚರಿಕೆ ವಹಿಸಬೇಕು.

4. ಈಶಾನ್ಯದಲ್ಲಿ ಗುಂಡಿ ಇರುವುದು ಶ್ರೇಯಸ್ಕರ.

5. ದಕ್ಷಿಣ, ನೈಋತ್ಯ ಮತ್ತು ಪಶ್ಚಿಮದಲ್ಲಿ ಬಲವಾದ ಮರಗಳು ಇರುವುದು ಒಳ್ಳೆಯದು.

6. ಉತ್ತರದಲ್ಲಿ ಹೆಚ್ಚು ಖಾಲಿ ಜಾಗ ಬಿಡುವುದರಿಂದ ಲಾಡ್ಜ್ ವ್ಯಾಪಾರ ಚೆನ್ನಾಗಿ ನಡೆಯುವುದು ನಿಶ್ಚಿತ.

ಸಾಧ್ಯವಾದಷ್ಟು ಮಟ್ಟಿಗೆ ಎಲ್ಲಾ ರಾಜಿಯಾಗದೆ, ವಾಸ್ತು ಪ್ರಕಾರ ಲಾಡ್ಜ್ ನಿರ್ಮಿಸಿದರೆ ಮಾಲೀಕರು ಲಾಭದ ಹಾದಿಯಲ್ಲಿ ನಡೆಯುವರು. ಆದರೆ ಅರೆಬರೆ ಜ್ಞಾನವಿರುವ ಅಥವಾ ವಾಸ್ತು ಬಗ್ಗೆ ಕಿಂಚಿತ್ತೂ ಗೊತ್ತಿರದವರಿಂದ ವಾಸ್ತು ಪರಿಶೀಲನೆ ಮಾಡಿಸಿಕೊಂಡ ಬಹಳಷ್ಟು ಮಂದಿ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ವಾಸ್ತು ಸಂಭಾವನೆ, ಬಂಡವಾಳದ ಒಂದು ಭಾಗವೇ ಎಂದು ಲೆಕ್ಕಾಚಾರ ಹಾಕಿದರೆ ಒಳ್ಳೆಯದಲ್ಲವೇ...? ವಾಸ್ತು ತಜ್ಞರಿಗೆ ನೀಡಬೇಕಾದ ಸಂಭಾವನೆಯನ್ನು ಪ್ರತ್ಯೇಕವಾಗಿ ಪರಿಗಣಿಸದಿದ್ದರೆ, ಮಾಲೀಕರು ಕಾಲಾನುಕ್ರಮೇಣ ಉನ್ನತ ಶಿಖರ ಏರುವುದು ಸಾಧ್ಯವಾಗುತ್ತದೆ.

ಉದ್ಯಮಗಳು

ಕೈಗಾರಿಕಾ ಘಟಕಗಳನ್ನು ನಿರ್ಮಿಸುವವರು ಮುಖ್ಯವಾಗಿ ಕೆಲ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಅವರ ಮನೆ-ಫ್ಯಾಕ್ಟರಿ ವಾಸ್ತು ಪ್ರಕಾರ ನಿರ್ಮಾಣಗೊಂಡಿರಬೇಕು. ವಾಸ್ತು ಪ್ರಕಾರ ನಿರ್ಮಾಣಗೊಂಡ ಘಟಕದಿಂದ ಯಾವುದೇ ನಷ್ಟವಿಲ್ಲದೆ ಉತ್ತಮ ಲಾಭ ಪಡೆಯುವರು. ಸಣ್ಣ ಅಂಗಡಿಯಾದರೆ ಒಬ್ಬರೋ ಇಬ್ಬರೋ ಕೆಲಸಗಾರರುತ್ತಾರೆ. ದೊಡ್ಡ ಮಳಿಗೆಯಾದರೆ ಹೆಚ್ಚಿನ ಕೆಲಸಗಾರರು ಇರುತ್ತಾರೆ. ಹಾಗೆಯೇ ಕೈಗಾರಿಕೆ ಅಥವಾ ಉದ್ಯಮವನ್ನು ಅನೇಕ ಕುಟುಂಬಗಳು ಅವಲಂಬಿಸಿರುತ್ತವೆ. ಒಬ್ಬ ಯಜಮಾನ ಮಾತ್ರವಲ್ಲದೆ, ಕೆಲಸಗಾರರು ಕುಟುಂಬದ ಎಲ್ಲರ ಕ್ಷೇಮ ಕೋರಬೇಕಾಗುತ್ತದೆ. ಆದ್ದರಿಂದ ವಾಸ್ತು ಪ್ರಕಾರ ಸರಿಯಾದ ಫ್ಯಾಕ್ಟರಿಗಳನ್ನು ನಿರ್ಮಿಸಿಕೊಂಡರೆ ಯಜಮಾನನಿಗೆ ಲಾಭ ತಂದುಕೊಡುವುದಲ್ಲದೆ, ಎಷ್ಟೋ ಕುಟುಂಬಗಳಿಗೆ ನೆರವಾದಂತಾಗುತ್ತದೆ.

ಕೈಗಾರಿಕಾ ಘಟಕಗಳಲ್ಲಿ ಭಾರವಾದ ವಸ್ತುಗಳು ಪಶ್ಚಿಮ, ನೈಋತ್ಯ, ದಕ್ಷಿಣ ಭಾಗದಲ್ಲಿ ಇರುವಂತೆ ಎಚ್ಚರಿಕೆ ವಹಿಸಬೇಕು. ಈಶಾನ್ಯದಲ್ಲಿ ಗುಂಡಿ ತೋಡುವುದು ಕಡ್ಡಾಯ. ಕಾಂಪೌಂಡ್ ನಿರ್ಮಾಣ ವಿಷಯದಲ್ಲಿ ಮುನ್ನೆಚ್ಚರಿಕೆ ವಹಿಸಿದರೆ ಉತ್ತಮ. ಪೂರ್ವ-ಉತ್ತರದ ಗೋಡೆಗಳಿಗಿಂತ ಪಶ್ಚಿಮ-ದಕ್ಷಿಣದ ಗೋಡೆಗಳನ್ನು ಬಲವಾಗಿ ಕಟ್ಟಿರಬೇಕು. ಕಾಂಪೌಂಡ್‌ನ ನೈಋತ್ಯದಲ್ಲಿ ಉಪಗ್ರಹ ನಿರ್ಮಿಸುವುದರಿಂದ ಅದ್ಭುತ ಫಲಗಳು ಲಭ್ಯ.

ಕಳೆದ ಹತ್ತು ವರ್ಷಗಳಿಂದ ವಾಸ್ತು ಪುಸ್ತಕಗಳ ಉತ್ತಮ ಮಾರ್ಗದರ್ಶನದಿಂದ ಬಹಳಷ್ಟು ಮಂದಿ ಫ್ಯಾಕ್ಟರಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಂಡು ಉತ್ತಮ ಫಲ ಹೊಂದುತ್ತಿದ್ದಾರೆ. ಇದು ನಿಜವಾಗಿಯೂ ಸಂತಸದ ಸಂಗತಿ. ಆದರೆ ಕೆಲ ಮಾಲೀಕರು, ವಾಸ್ತು ಪಂಡಿತರಿಗೆ ಸಂಭಾವನೆ ನೀಡಲು ಜಿಪುಣತನ ತೋರಿ, ಸ್ವಂತ ಬುದ್ಧಿವಂತಿಕೆಯೊಂದಿಗೆ ವಾಸ್ತು ಬದಲಾವಣೆ ಕೈಗೊಂಡು ಕೈಗಳನ್ನು ಸುಟ್ಟುಕೊಂಡ ಘಟನೆಗಳು ಅನೇಕ. ಭಾರೀ ಮೊತ್ತದ ಬಂಡವಾಳ ಹೂಡಿ, ವಾಸ್ತು ಪಂಡಿತರಿಗೆ ಸಂಭಾವನೆ ನೀಡಲೂ ಹಿಂದೆ-ಮುಂದೆ ನೋಡುವುದು ಸರಿಯಿಲ್ಲ.

ಸ್ವಂತ ಬುದ್ಧಿ ಹಾಗೂ ಅರೆ-ಬರೆ ಜ್ಞಾನದೊಂದಿಗೆ ಉದ್ಯಮಗಳಿಗೆ ವಾಸ್ತು ಬದಲಾವಣೆ ಕೈಗೊಂಡರೆ ಎರಡು ರೀತಿಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ. ಒಂದು, ಅಲ್ಲಿಯವರೆಗೆ ವಾಸ್ತು ಬದಲಾವಣೆಗೆ ಮಾಡಿದ ವೆಚ್ಚ ಎರಡನೆಯದು, ಬದಲಾವಣೆಯ ನಿರ್ಮಾಣ ತಪ್ಪಾದರೆ ಉಂಟಾಗುವ ನಷ್ಟ ಕೇವಲ ವಾಸ್ತು ಪುಸ್ತಕವನ್ನು ಮುಂದಿಟ್ಟುಕೊಂಡು, ತಾವೇ ಫ್ಯಾಕ್ಟರಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸೂಕ್ತವಲ್ಲ. ಅಂತರ್ಮುಖವಾಗಿ ಎಷ್ಟೋ ದೋಷಗಳು ಉದ್ಯಮಕ್ಕೆ ಇರುತ್ತದೆ. ಇವುಗಳನ್ನು ವಾಸ್ತು ಪಂಡಿತರು ಮಾತ್ರವೇ ಗಮನಿಸಬಲ್ಲರು. ಅವರ ಮಾರ್ಗದರ್ಶನದಲ್ಲೇ ಸೂಕ್ತ ಸಂಗತಿಗಳನ್ನು ಅರಿತುಕೊಂಡು, ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯ ವಿಧಾನ. ಆದರೆ ಯಾವುದೇ ಕಾರಣಕ್ಕೂ ವಾಸ್ತು ವಿಷಯದಲ್ಲಿ ಸ್ವಂತ ಆಲೋಚನೆ ಸರಿಯಿಲ್ಲ.

ಯಾವುದೇ ಬೀದಿ ಇರುವ ಕೈಗಾರಿಕೆಗೆ ಉಚ್ಚ ಸ್ಥಾನದಲ್ಲೇ ಬಾಗಿಲು ವ್ಯವಸ್ಥೆಯಾಗಬೇಕು. ಪೂರ್ವದಲ್ಲಿ ಬೀದಿ ಇರುವ ಘಟಕಕ್ಕೆ ಪೂರ್ವ-ಈಶಾನ್ಯದಲ್ಲಿ, ದಕ್ಷಿಣ ಬೀದಿಯ ಫ್ಯಾಕ್ಟರಿಗೆ ದಕ್ಷಿಣ-ಆಗ್ನೇಯದಲ್ಲಿ, ಪಶ್ಚಿಮ ಬೀದಿಯ ಘಟಕಕ್ಕೆ ಪಶ್ಚಿಮ-ವಾಯುವ್ಯದಲ್ಲೂ ಹಾಗೂ ಉತ್ತರ

ಬೀದಿಯ ಘಟಕಕ್ಕೆ ಉತ್ತರ-ಈಶಾನ್ಯದಲ್ಲೂ ದ್ವಾರ ವ್ಯವಸ್ಥೆ ಮಾಡಬೇಕು. ಅಲ್ಲದೆ, ಈಶಾನ್ಯದಲ್ಲಿ ಗುಂಡಿ ತೋಡಬೇಕು. ಆದರೆ, ದೊಡ್ಡ ದೊಡ್ಡ ಫ್ಯಾಕ್ಟರಿಗಳು, ವಿಶಾಲ ಸ್ಥಳದಲ್ಲಿ ಉದ್ಯಮ ನಿರ್ಮಿಸಿರುವವರು ಈಶಾನ್ಯದಲ್ಲಿ ಗುಂಡಿ ತೋಡುವುದು ಸರಿಯಲ್ಲ. ಈಶಾನ್ಯದಲ್ಲಿ ಬಾವಿ ತೋಡುವುದರಿಂದ ಉತ್ತಮ ಫಲಿತಾಂಶ ಸಾಧ್ಯ.

ಈ ವಿಷಯದಲ್ಲಿ ನಾವು ಒಂದು ಸೂತ್ರವನ್ನು ಅನುಸರಿಸಬೇಕು. ಎಂಟು ವರ್ಷದ ಬಾಲಕನಿಗೆ ಎರಡು ಇಡ್ಲಿ ನೀಡಿ, 35 ವರ್ಷದ ವ್ಯಕ್ತಿಗೆ ಎರಡು ಇಡ್ಲಿ ಕೊಡುವುದು ಸರಿಯೇ? ಮಗು ಹೊಟ್ಟೆ ತುಂಬಬಹುದು... ಆದರೆ ದೊಡ್ಡ ಮನುಷ್ಯನಿಗೆ ಎರಡು ಇಡ್ಲಿ ಸಾಕಾಗದೆ, ಹಸಿವಿನಿಂದ ಹೊಟ್ಟೆ ಬಾಡುತ್ತದೆ; ಯಾವುದೇ ಕೆಲಸವನ್ನು ಸರಿಯಾಗಿ ಮಾಡಲಾರ; ನಿರುತ್ಸಾಹದಿಂದಿರುತ್ತಾನೆ. ಇದೇ ಸೂತ್ರ ಫ್ಯಾಕ್ಟರಿ ಸ್ಥಳಕ್ಕೆ ಅನ್ವಯಿಸುತ್ತದೆ. ಸಣ್ಣ ನಿವೇಶನಕ್ಕೆ ಗುಂಡಿ ಸರಿಹೋಗುತ್ತದೆ. ಇದೇ ನೀರಿನ ಗುಂಡಿ ದೊಡ್ಡ ಸ್ಥಳಕ್ಕೆ ಬಹಳ ಕಡಿಮೆ ಶುಭಫಲ ನೀಡುತ್ತದೆ. ಉತ್ತಮ ಫಲಿತಾಂಶ ಬೇಕೆಂದರೆ, ದೊಡ್ಡ ಹೊಂಡ ಇಲ್ಲವೇ ಬಾವಿಯನ್ನು ತೋಡುವುದು ಉತ್ತಮ.

ಒಂದು ದೊಡ್ಡ ಕಾಲುವೆಯ ಪಶ್ಚಿಮದ ದಡದಲ್ಲಿ ವಿಶಾಲವಾದ ಬಂಗಲೆ ಮತ್ತು ಕೆಲವು ಗುಡಿಸಲುಗಳು ಇರುತ್ತವೆ. ಪಶ್ಚಿಮದಲ್ಲಿ ಕಾಲುವೆ ಇದ್ದರೆ ಒಳ್ಳೆಯದೆ ಅಲ್ಲವೆ? ಬಂಗಲೆಗೆ ಮಾತ್ರ ಉತ್ತಮ ಫಲ ಸಿಗುತ್ತದೆ. ಆದರೆ, ಗುಡಿಸಲುಗಳಿಗೆ ಆಶಿಸಿದ ರೀತಿಯಲ್ಲಿ ಶುಭಫಲ ದೊರೆಯುವುದಿಲ್ಲ.

ವಾಸ್ತು ಎಂದರೆ ಈಶಾನ್ಯದಲ್ಲಿ ಗುಂಡಿ, ಆಗ್ನೇಯದಲ್ಲಿ ಅಡಿಗ, ನೈಋತ್ಯದಲ್ಲಿ ಬೆಳೆ, ವಾಯುವ್ಯದಲ್ಲಿ ತ್ಯಾಜ್ಯ-ಇಷ್ಟು ಮಾತ್ರ ವಾಸ್ತುವಲ್ಲ. ಈ ನಾಲ್ಕು ಸಂಗತಿಯನ್ನು ಅರಿತ ನಂತರ ಭುಜಕ್ಕೆ ಚೀಲ ನೇತು ಹಾಕಿಕೊಂಡು, ಹಣೆಗೆ ತಿಲಕ ಇಟ್ಟುಕೊಂಡು, ಬಿಳಿ ಖಾದಿ ಬಟ್ಟೆ ಧರಿಸಿಕೊಂಡು ವಾಸ್ತು ಪಂಡಿತರೆಂದು ಕೆಲವರು ಸೋಗು ಹಾಕುತ್ತಾರೆ. ಆದರೆ ವಾಸ್ತು ಎಂಬುದು ಮಹಾಸಾಗರದಂತೆ. ವಿವಿಧ ಕೋನಗಳಿಂದ ಇಡೀ ನಿರ್ಮಾಣವನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಅತ್ಯಗತ್ಯ.

ಸುತ್ತಮುತ್ತಲ ಪರಿಸರವನ್ನು ಅಧ್ಯಯನ ಮಾಡಬೇಕಾಗುತ್ತದೆ. ಉತ್ತಮ ಫಲ ನೀಡುವ ಮಾರ್ಗವನ್ನು ಮಾಲೀಕರಿಗೆ ತಿಳಿಸಬೇಕು. ಸಣ್ಣ ತಪ್ಪು ನಡೆದರೂ ಅವರು ಪೆಟ್ಟು ತಿನ್ನುತ್ತಾರೆ. ಇದಕ್ಕಿಂತ ಮಿಗಿಲಾದ ಪಾಪವಿಲ್ಲ. ದಕ್ಷಿಣ, ಪಶ್ಚಿಮ, ನೈಋತ್ಯ ದಿಕ್ಕುಗಳಲ್ಲಿ ಮಹಾ ವೃಕ್ಷಗಳನ್ನು ಬೆಳೆಸಿಕೊಂಡು ಆರ್ಥಿಕ ಬಲಹೊಂದಿ, ಉದ್ಯಮಗಳು ಅಭಿವೃದ್ಧಿಗೊಳ್ಳಲು ಸಾಧ್ಯ. ಕೈಗಾರಿಕೆಗಳಿಗೆ ಉತ್ತಮ ಬೀದಿಶಾಲೆ ಇದ್ದರೆ, ಊಹಿಸದ ಶುಭಫಲಗಳು ಬರುತ್ತವೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

ನಿಮಗೆ ಮನಃಶಾಂತಿ ಇಲ್ಲವೇ?

ವಿಶ್ವದಲ್ಲಿ ಬಹಳಷ್ಟು ಜನರಿಗೆ ಈಗಲೂ ಮನಃಶಾಂತಿ ಕೊರತೆಯದ್ದೇ ಸಮಸ್ಯೆ. ಹಿಂದಿನ ಕಾಲದಲ್ಲಿ ಹಿರಿಯರು ಹೆಚ್ಚಿನ ಮನಃಶಾಂತಿಯಿಂದ, ಅಪಾರ ಸಂತಸ-ಉತ್ಸಾಹಗಳಿಂದ ಜೀವನ ಕಳೆಯುತ್ತಿದ್ದಾರೆ. ಆದರೆ ಇಂದಿನ ಒತ್ತಡ, ಮಾನಸಿಕ ಸಂಕ್ಷೋಭೆ, ವೇದನೆ, ಸಂಕಟಗಳನ್ನು ನಮ್ಮ ಹಿರಿಯರು ಇಷ್ಟು ಪ್ರಮಾಣದಲ್ಲಿ ಅನುಭವಿಸಿದವರೇ ಅಲ್ಲ!

ನೆರೆ ಹೊರೆಯವರು, ಬಂಧು-ಮಿತ್ರರು, ಹಿತೈಷಿಗಳು, ತಮ್ಮ ಸುತ್ತಮುತ್ತಲಿನವರನ್ನು ಮಾವ, ಬಾವ, ಅಣ್ಣ, ತಮ್ಮ, ತಂದೆ, ಅಯ್ಯ, ಅಪ್ಪ ಎಂದು ಕರೆಯುತ್ತ, ಬೆರೆಯುತ್ತ ಉತ್ಸಾಹ-ಉಲ್ಲಾಸಗಳಿಂದ ಇರುತ್ತಿದ್ದರು. ಆದರೆ ಈಗಿನ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತ. ಬಹಳಷ್ಟು ಜನರಿಗೆ ಪಕ್ಕದ ಮನೆಯಲ್ಲಿ ಯಾರು ಇದ್ದಾರೆಂಬುದೇ ತಿಳಿದಿಲ್ಲ. ಅಲ್ಲದೆ ಅವರು ಯಾವ ಕೆಲಸ ಮಾಡುತ್ತಾರೋ ಅದು ಕೂಡ ಗೊತ್ತಿರುವುದಿಲ್ಲ. ಜೊತೆಗೆ ಅಕ್ಕ-ಪಕ್ಕದವರೊಂದಿಗೆ ಮಾತನಾಡುವುದೆಂದರೆ ಅಲರ್ಜಿ. ನಮಗೇಕೆ ಎನ್ನುವ ಧೋರಣೆ. ಯಾರೊಂದಿಗೂ ಮುಕ್ತವಾಗಿ ಬೆರೆಯುವುದಿಲ್ಲ. ಇದಕ್ಕೆ ಕಾರಣವೇನು? ಇದಕ್ಕೆ ಸಮಾಧಾನ ಹುಡುಕಲು ಹೊರಟಾಗ ಕೇವಲ ಹಣ ಎನ್ನುವುದು ನಮಗೆ ಅರಿವಾಗುತ್ತದೆ. ಪ್ರತಿಕ್ಷಣ ಹಣ ಗಳಿಕೆಯದೇ ಯೋಚನೆ, ತಾಪತ್ರಯ. ಕುಳಿತರೂ, ನಿಂತರೂ ಕದಲಿದರೂ, ಮಲಗಿದರೂ, ಊಟ ಮಾಡುವಾಗ, ಸ್ನಾನ ಮಾಡುವಾಗ ಹಾಗೆ ಎಲ್ಲ ಸಂದರ್ಭಗಳಲ್ಲೂ, ಕೊನೆಗೆ ಪತ್ನಿಯೊಂದಿಗೆ ಏಕಾಂತದಲ್ಲಿರುವಾಗಲೂ ಬರುವ ಯೋಚನೆ ಏನು? ದುಡ್ಡು ದುಡ್ಡು! ಆದರೆ ಮನಃಶಾಂತಿ ಮಾತ್ರ ದೂರವಾಗಿರುತ್ತದೆ.

ಹಣ ಸಂಪಾದಿಸಿದರೆ ಒಂದು ಸಮಸ್ಯೆ, ಸಂಪಾದಿಸದಿದ್ದರೆ ಎಲ್ಲವೂ ಸಮಸ್ಯೆಗಳೇ! ಇರುವಷ್ಟರಲ್ಲೇ ತೃಪ್ತಿಯಿಲ್ಲ. ಇನ್ನು ಮನಃಶಾಂತಿ ಬೇಕು ಎಂದರೆ ಹೇಗೆ? ಮರೀಚಿಕೆಯಾಗಿರುವ ಮನಃಶಾಂತಿ ಪಡೆಯಲು ನಾವು ಪಡುವ ತಾಪತ್ರಯವೆಷ್ಟು? ಕೊನೆಗೆ ಅದು ಸಿಕ್ಕಿದರೆ ತಾನೇ?

ಜೀವನದಲ್ಲಿ ನಿಮಗೆ ಪ್ರಾಪ್ತಿಯಿರುವ ಹಣ ಸಿಕ್ಕೇ ಸಿಗುತ್ತದೆ. ಇದಕ್ಕಾಗಿ ಅನಗತ್ಯವಾಗಿ ಒದ್ದಾಡಿ, ಹಾದಿ-ಬೀದಿಗಳಲ್ಲಿ ಓಡುವುದು ಸರಿಯಲ್ಲ. ಇದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ಮನಸ್ಸಿಗೆ ಉಂಟಾಗುವ ಶಾಂತಿ-ನೆಮ್ಮದಿ ನೀವೇ ಗಮನಿಸಿ. ಬಹಳಷ್ಟು ಸಾಧು-ಸಂತರು ಹಣದ ಬಗ್ಗೆ ಯೋಚನೆಯೇ ಮಾಡುವುದಿಲ್ಲ. ಅವರ ಬಳಿ ಏನಿಲ್ಲದಿದ್ದರೂ, ಮನಃಶಾಂತಿಯಿಂದ, ಆನಂದದಿಂದ ಜಪ-ತಪಾದಿಗಳನ್ನು ಆಚರಿಸಿಕೊಂಡು ಭಗವಂತನ ಮೇಲೆ ಗಮನ ಕೇಂದ್ರೀಕರಿಸಿ ಮೋಕ್ಷ ಸಾಧನೆಗೆ ಯತ್ನಿಸುತ್ತಾರೆ.

ಅಷ್ಟೇಕೆ, ನೀವು ಶ್ರೀಶೈಲಕ್ಕೆ ಬನ್ನಿ. ಮಹಾನ್ ಶೈವಕ್ಷೇತ್ರ ಶ್ರೀಶೈಲದಲ್ಲಿ ಬಹಳಷ್ಟು ಮುನಿಗಳು -ಸಾಧುಗಳು ಇದ್ದಾರೆ. ಸಾವಿರಕ್ಕೆ ಒಬ್ಬರು ಬಿಟ್ಟರೆ, ಉಳಿದವರೆಲ್ಲರೂ ಮನಃಶಾಂತಿಯಿಂದ, ಮನಸ್ಕೂರ್ತಿಯಿಂದ ಇದ್ದಾರೆ. ಮನ ತುಂಬಿ ನಗು-ನಗುತ್ತ ಜನರನ್ನು ಮಾತನಾಡಿಸುತ್ತಾರೆ. ಅವರಿಗಿರುವ ಮಾನಸಿಕ ಶಾಂತಿಯನ್ನು ಅವರ ಕಣ್ಣುಗಳೇ ಹೇಳುತ್ತದೆ. ಅವರ ಹೃದಯ ಅದೆಷ್ಟು ನಿರ್ಮಲವಾಗಿದೆಯೋ ಅವರ ಮುಖಾರವಿಂದ ಹೇಳುತ್ತದೆ.

ಇನ್ನಾದರೂ ನೀವು ಬದಲಾಗಿ. ದುಡ್ಡಿನ ಬೆನ್ನು ಹತ್ತಬೇಡಿ. ನಿಮಗೆ ಸಿಗಬೇಕಾದ್ದು ಸಿಕ್ಕೇ ಸಿಗುತ್ತದೆ ಒಂದು ವಾರ ಕಾಲ ದುಡ್ಡಿನ ಆಸೆ ಬಿಡಿ. ಆ ವಾರ ಅದೆಷ್ಟು ಶಾಂತಿ - ಸಂತೋಷ ಹೊಂದುವಿರೋ ನಿಮಗೇ ಗೊತ್ತಾಗುತ್ತದೆ. ಒಮ್ಮೆ ಈ ಆನಂದವನ್ನು ನೀವು ಅನುಭವಿಸಿದರೆ, ಇದನ್ನೆಂದೂ ಬಿಡುವುದೇ ಇಲ್ಲ!

ಇನ್ನು ಎರಡನೆಯದು ಅಸೂಯೆ. ಅಯ್ಯೋ, ಇತರರು ಚೆನ್ನಾಗಿದ್ದಾರೆ. ಇಷ್ಟು ದಿನ ನಮ್ಮ ಪಕ್ಕದಲ್ಲೇ ಇದ್ದವನು, ಅದೆಷ್ಟು ಬೇಗನೆ ಮೇಲೆ ಬಂದಿದ್ದಾನೆ. ಅವನಿಗೆ ಎಲ್ಲವೂ ಚೆನ್ನಾಗಿ ಕೂಡಿ ಬರುತ್ತದೇ, ಎಷ್ಟು ಸಂತೋಷದಿಂದಿದ್ದಾನೆ! ನನಗೇಕೆ ಈ ರೀತಿ ಆಗುವುದಿಲ್ಲ, ನನ್ನ ಕರ್ಮವೇ ಇಷ್ಟು! ಅವರು ಕಾರು ಕೊಂಡಿದ್ದಾರೆ! ನನಗೇಕೆ ಕಾರಿಲ್ಲ, ಹೊಸ ಸ್ಕೂಟರ್ - ಬೈಕ್ ಕೂಡ ಇಲ್ಲ. ಅವರು

ವರ್ಷಕ್ಕೊಂದು ಮನೆ ಖರೀದಿಸುತ್ತಿದ್ದಾರೆ! ಅಷ್ಟು ಬಂಗಾರ ಕೊಂಡುಕೊಂಡಿದ್ದಾರೆ! ನಾನೇಕೆ ಕೊಳ್ಳಲಾಗಿಲ್ಲ. ಅವರಿಗೆ ಗಂಡು ಮಗು ಹುಟ್ಟಿದೆ! ನನಗೇಕೆ ಗಂಡು ಮಕ್ಕಳಿಲ್ಲ! ಅವರು ಪ್ರಗತಿ ಹೊಂದುತ್ತಿದ್ದಾರೆ. ಚೆನ್ನಾಗಿ ಗಳಿಸುತ್ತಿದ್ದಾರೆ! ಪ್ರಭಾವವೂ ಹೆಚ್ಚುತ್ತಿದೆ. ರಾಜಕೀಯವಾಗಿಯೂ ಮೇಲೆ ಬರುತ್ತಿದ್ದಾರೆ! ಸ್ಥಾನ-ಮಾನ ಸಿಗುತ್ತಿದೆ! ಓದಿನಲ್ಲಿ ವೇಗವಾಗಿ ಮುಂದೆ ಹೋಗುತ್ತಿದ್ದಾರೆ! ಹೊಸ ಫರ್ನಿಚರ್ ಖರೀದಿಸಿದ್ದಾರೆ! ವಿದೇಶಗಳಿಗೆ ಹೋಗಿದ್ದಾರೆ! ಪ್ರವಾಸಕ್ಕೆ ತೆರಳುತ್ತಿದ್ದಾರೆ! ಹೊಟ್ಟೆ ತುಂಬಾ ತಿಂದಿದ್ದಾರೆ! ಬಗೆಬಗೆಯ ಆಹಾರ ಭಕ್ಷ್ಯಗಳನ್ನು ಮನೆಗೆ ತರಿಸಿಕೊಂಡು ತಿನ್ನುತ್ತಿದ್ದಾರೆ...!

ಜೀವನದುದ್ದಕ್ಕೂ ಇಂತಹ ಯೋಚನೆಗಳೇ... ಇವೇ ನಿಮ್ಮ ಉಸಿರು. ಇಂತಹ ಯೋಚನೆಗಳಿದ್ದರೆ, ಮನಃಶಾಂತಿ ಎಲ್ಲಿಯದು? ನೀವು ಸ್ವಲ್ಪ ಬದಲಾದರೂ ನಾನಿಷ್ಟು ಕಷ್ಟ ಪಟ್ಟು ಬರೆದಿದ್ದಕ್ಕೆ ಸಾರ್ಥಕ! ಒಂದು ಮಾತ್ರ ಸತ್ಯ. ಇದನ್ನು ಓದಿದ ನಂತರ ಒಬ್ಬರು ಮಾತ್ರ ಖಂಡಿತವಾಗಿಯೂ ಬದಲಾಗುತ್ತಾರೆ. ಯಾರು ಗೊತ್ತೆ? ನೀವೇ...!

ನನ್ನನ್ನು ಸಂಪರ್ಕಿಸುವುದು ಹೇಗೆ

ಸಾಮಾನ್ಯವಾಗಿ ಎಡಬಿಡದ ಕಾರ್ಯಕ್ರಮಗಳಿರುವುದರಿಂದ ನಾನು ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗದಿರಬಹುದು. ನನ್ನನ್ನು ಭೇಟಿಯಾಗಲು ಅತ್ಯಂತ ಅನುಕೂಲ ಹಾಗೂ ಸುಲಭವಾದ ಮಾರ್ಗವೆಂದರೆ ದೂರವಾಣಿಯಲ್ಲಿ ಸಂಪರ್ಕಿಸುವುದು. ಇಲ್ಲವೇ ನನಗೆ ಈ-ಮೇಲ್ ಸಂದೇಶ ಕಳುಹಿಸಬಹುದು.

ನನ್ನ ಮೊಬೈಲ್ ನಂಬರ್ : 98481 14778

ಇತರ ರಾಜ್ಯಗಳವರಿಗೆ : 0-98481 14778

ಈ-ಮೇಲ್ ವಿಳಾಸ : peegeess@gmail.com

ನನ್ನ ವೆಬ್‌ಸೈಟ್ : www. subhavaastu.com

ಯಾವ ಇಂಟರ್‌ನೆಟ್ ಕೇಂದ್ರಕ್ಕೆ ಹೋದರೂ ನನ್ನ ವೆಬ್‌ಸೈಟ್ ಸುಲಭವಾಗಿ ನೋಡಬಹುದು.

ನನ್ನ ವಿಳಾಸ

ಸುರೇಶ್ ಸಿದ್ದಾಂತಿ, ದಾಸರಿ ಮುನಿದಾಸು,

ಶ್ರೀಗಿರಿಲಲಿತಾ ಟ್ರೇಡರ್ಸ್ ಮಳಿಗೆ ಸಂಖ್ಯೆ-9,

ಪಾತಾಳ ಗಂಗೆ ರಸ್ತೆ, ಶ್ರೀಶೈಲ - ಕರ್ನಾಟಕ ಜಿಲ್ಲೆ,

ಆಂಧ್ರ ಪ್ರದೇಶ.